



# ಧಿಂಡಿಮ್ಮು

# DINDIMA

ವಿದ್ಯಾರಣ್ಯ ಕನ್ನಡ ಕೂಟದ ತ್ವರ್ಮಾಸಿಕ ಪತ್ರಿಕೆ • A quarterly newsletter of Vidyaranya Kannada Kuta

ಸಂಪುಟ ೫ • ಸಂಚಿಕೆ ೨

<http://www.VidyaranyaKannadaKuta.org>

ಪತ್ರಿಕೆ - ಜೂಲೈ ೨೦೧೪

## ‘ಚೈತ್ರದ ಯುಗಾದಿ’ಯ ಸಂಭ್ರಮ - ವರದಿ: ವಿಜಯಶ್ರೀ ಗುರುದತ್ತ

ವಿದ್ಯಾರಣ್ಯ ಕನ್ನಡ ಕೂಟದ ವಿಜಯ ನಾಮ ಸಂಪನ್ಮೂಲದ ಯುಗಾದಿ ಸಮಾರಂಭ ಅತ್ಯಂತ ಉತ್ಸಾಹದಿಂದ ಪ್ರಾರಂಭವಾಯಿತು. ಕಳೆದ ಮೂರು ತಿಂಗಳಿಂದ ತೊಂದರೆ ನೀಡಿದ್ದ ಜಳಿರಾಯನ ಅರ್ಭಾಚಂಪನಿಂತಿದ್ದರಿಂದ ವಿ.ಕೆ.ಕೆ ಸದಸ್ಯರಲ್ಲಿ ಒಂದು ನವ ಉತ್ಸಾಹ. ಸಂತಸದಿಂದ ಪರಸ್ಪರ ಭೇಟಿ ಮಾಡಿ ಕುಶಲೋಪಚಾರಗಳನ್ನು ಹಂಚಿಕೊಂಡು ತಿಂಡಿ ಕಾಫಿ/ಮುಸಾಲಾ ಟೀ ಸಮೀಕು ಕಳಿರಾಲಂಕಾರ ಹಾಗೂ ಚಿತ್ರುಭರಹ ಸ್ವಧೇಗಳಲ್ಲಿ ಭಾಗವಹಿಸಿದರು. ಮಾರ್ಚೆ, ಪಂಚಾಂಗ ಶ್ರವಣ ಮತ್ತು ಪ್ರಸಾದ ವಿನಿಯೋಗದ ಚಿತ್ರುಭರಹ ಸ್ವಧೇಗಳಲ್ಲಿ ಭಾಗವಹಿಸಿದರು.



ನಂತರ ಮುಖ್ಯ ಅತಿಥಿಗಳಾಗಿ ಬಂದ ಶ್ರೀಮತಿ ಮಾಲತಿ ಹೊಳ್ಳಿ ಅವರು ಜ್ಯೋತಿ ಬೆಳಗಿದರು.

ಆಕಾಶ ಮಟ್ಟು ಮತ್ತು ಅನುಪಮ ಉದಯ ಕುಮಾರ್ ಅವರು ‘ಸದಾತಂ ಗಳೇಶಂ’ ಪ್ರಾರ್ಥನಾ ಗೀತೆ ಬಹಳ ಭಕ್ತಿ ಭಾವದಿಂದ ಹಾಡಿದರು. ಮಕ್ಕಳು ಅಮೇರಿಕಾದ ಹಾಗು ಭಾರತದ ರಾಷ್ಟ್ರ ಗೀತೆ ಹಾಡಿದರು. ಸಿರಿಗನ್ನಡ ಶಾಲೆಯ ಶಿಕ್ಷಕರು ಮತ್ತು ಮೋಷಕರಿಂದ ನಮ್ಮೆಲ್ಲರ ತನು ಮನ ಸೇಳಿಯುವಂಥಹ ನಾಡ ಗೀತೆ ‘ಜಯ ಭಾರತ ಜನನಿಯ ತನುಜಾತೆ’

ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸಿತು.

ನಮ್ಮ ಈ ವರ್ಷ ವಿ.ಕೆ.ಕೆ ಅಧ್ಯಕ್ಷರಾದ ಶ್ರೀತ ಜಯಸೀತಾರಾಂ ಅವರಿಂದ ಸಾಗೃತ ಭಾಷ್ಣ, ಎಲ್ಲರಿಗೂ ಯುಗಾದಿ ಶ್ರಾಂಕಣಿಯಗಳನ್ನು ಕೋರುತ್ತಾ ಮುಖ್ಯ ಅತಿಥಿಗಳಾದ ಶ್ರೀಮತಿ ಮಾಲತಿ ಹೊಳ್ಳಿ ಹಾಗೂ ನ್ಯಾಜಿಫಿಕಿಯಿಂದ ಬಂದ ಪ್ರಸಿದ್ಧ ಗಾಯಕಿ ವಸಂತ ಶರೀ ಅವರ ಪರಿಚಯವನ್ನು ಮಾಡಿಕೊಟ್ಟಿ ಅವರಿಗೆ ಅಭಿನಂದನೆಗಳನ್ನು ಕೋರಿದರು. ನಮ್ಮ ಕನ್ನಡ ಕೂಟಕ್ಕೆ ಹೆಚ್ಚಿನ ಕನ್ನಡಿಗರು ಸೇರಬೇಕು, ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂಬ ಇಚ್ಛೆಯನ್ನು ಶ್ರೀತ ಅವರು ವ್ಯಕ್ತಪಡಿಸಿ ಭಾಷ್ಣ ಮುಗಿಸಿದರು.

ಮುಂದಿನ ಕಾರ್ಯಕ್ರಮ ಮುಟ್ಟಾಗಿ ಮುಕ್ಕಳಿಂದ - ‘ಜ್ಯಾನಕ್ಕೆ ಜ್ಯಾನಕ್ಕೆ’ ಹಾಡಿಗೆ ಮುದ್ದಾಗಿ ನೃತ್ಯ ಮಾಡಿದರು. ನವಯುವತ್ತಿಯಿರಿಂದ ಸಮಾಹ ನೃತ್ಯ ಭರತನಾಟ್ಯ ಶೈಲಿಯಲ್ಲಿ, ಕನಕದಾಸರ ಕೃತಿ ‘ಬಾರೋ ಕೆಷ್ಟೆಯ್ ಭಕ್ತರ ಮನೆಗೆ’ ಬಹಳ ಸುಂದರವಾಗಿ ಮೂಡಿ ಬಂದಿತು. ತದನಂತರ ಗೀತ ಮಂಜರಿ ಕಾರ್ಯಕ್ರಮ “ಅಂದು ಇಂದು” ಹಳೇ ಮತ್ತು ಹೊಸ ಹಾಡುಗಳ ವಾದ-ಸಂವಾದ ಅತಿ ಮನೋರಂಜಕವಾಗಿತ್ತು. ಹಳೇ ಹಾಡುಗಳ ನೆನಪಾಯಿತು. ತಕ್ಷದಾದ ಹೊಸ ಹಾಡುಗಳ ಪರಿಚಯವಾಯಿತು. ನಂತರ ಸಿರಿಗನ್ನಡ ಶಾಲೆಯ ಮಕ್ಕಳಿಂದ ‘ಪ್ರೇಮಾ ಟ್ರೇಮಾ ಟ್ರೇಮಾ’ ಕಾರ್ಯಕ್ರಮ ಬಹಳ ಸೋಗಸಾಗಿತ್ತು. ಅಂಗ್ರೇಷೀಯ ಮಕ್ಕಳ ಪದ್ಗಾಳನ್ನು ತಮ್ಮದೇ ಅದ ಶೈಲಿಯಲ್ಲಿ ಕನ್ನಡಕ್ಕೆ ಅನುವಾದ ಮಾಡಿ ಹಾಡಿದರು. ನಂತರ ಆಶಾ ಅಡಿಗರವರ ನಿದೇಶನದಲ್ಲಿ ನೃತ್ಯ ರೂಪಕ ‘ನವ ನವೀನ ಹೊಸ ಚಿಗುರು’ - ಯುಗಾದಿಯ ಮಹಿಳೆಯನ್ನು ನೃತ್ಯ ನಾಟಕದ ಮೂಲಕ ತಿಳಿಸಿದರು.

ವಿದ್ಯಾರಣ್ಯ ಕನ್ನಡಕೂಟದ ‘ವಿಂಟರ್ ಒಲಿಂಪಿಯಾಡ್’ ಸ್ವಧೇ ಇದನೇ ವರ್ಷಕ್ಕೆ ಕಾಲಿಫ್ರೆಡೆ. ಈ ವರ್ಷ ಫೆಬ್ರವರಿ-ಮಾರ್ಚ್ ತಿಂಗಳ ಕೊನೆಯ ತನಕ ಹಲವಾರು ಸ್ವಧೇಗಳು ಕನ್ನಡ ಕೂಟದ ಸದಸ್ಯರ ಮನೆಗಳಲ್ಲೇ ನಡೆದಿತ್ತು. ಹಿರಿಯರು, ಕಿರಿಯರೆಲ್ಲರೂ ಕೇರಮ್, ಜಿಸ್, ಟೀಬುಲ್, ಟಿನಿಸ್, ಬ್ಯಾಡ್ಲಿಂಟನ್ ಅಲ್ಲದೆ ಪಗಡೆ, ಚೌಕಾಬಾರ ಆಟಗಳಲ್ಲಿ ಈ ಬಾರಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ವಿವಿಧ ಆಟಗಳಲ್ಲಿ ಗೆದ್ದ ವಿಜೇತರನ್ನು ಮುಖ್ಯ ಅತಿಥಿಗಳಾಗಿ ಬಂದ ಶ್ರೀಮತಿ ಮಾಲತಿ ಹೊಳ್ಳಿ ಅವರು ಬಹಳ ಮಾನವ ವಿಶೇಷ ಅಭಿನಂದಿಸಿದರು.

ಸದಸ್ಯರೆಲ್ಲರೂ ಕುತೂಹಲವಿಂದ ನಿರೀಕ್ಷೆಸುತ್ತಿದ್ದ ಕಾರ್ಯಕ್ರಮ ಶ್ರೀಮತಿ ಮಾಲತಿ ಹೊಳ್ಳಿ ಅವರ ಭಾಷ್ಣ. ಮಾಲತಿ ಅವರು ಎಲ್ಲರಿಗೂ ಯುಗಾದಿ ಶ್ರಾಂಕಣಿಯಗಳನ್ನು ಕೋರುತ್ತಾ ತಮ್ಮ ಮಾತುಗಳನ್ನು ಆರಂಭಿಸಿದರು. ತಮ್ಮ ವ್ಯೇಯುಕ್ತಿ ಜೀವನದ ಬಗ್ಗೆ ಹೇಳುತ್ತಾ, ಕೇವಲ ಒಂದು ವರ್ಷದ ವರ್ಷದ ಮನುವಾಗಿರುವಾಗ ದೇಹದ ಸ್ವಾಧೀನತೆಯನ್ನು ಕಳೆದುಕೊಂಡರೂ ಸಹ ಬದುಕುವ ಭಲ ಬಿಡದೆ 15 ವರ್ಷಗಳ ಕಾಲ ಸುಮಾರು 33 ಶಸ್ತೀ ಚಿಕಿತ್ಸೆಗಳ ನಂತರ ದೇಹದ ಮೇಲಾಗಿದ ಸ್ವಾಧೀನತೆಯನ್ನು ಪಡೆದುಕೊಂಡು ನಾಮಾನ್ಯ ಮನುಷ್ಯನಂತೆ ಬದುಕುವ ಪ್ರಯತ್ನ ಮಾಡಿದ ತಮ್ಮ ಅನುಭವವನ್ನು ತಿಳಿಸಿದರು. ತಮಗೆ ದೊರಕಿರುವ ಜೀವನವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂಬ ಒಂದೇ ಉದ್ದೇಶದಿಂದ ಆಟಗಳಲ್ಲಿ ಆಸಕ್ತವಹಿಸಿ, ಸತತ ಅಭ್ಯಾಸ ಹಾಗೂ ಪರಿಶ್ರಮದಿಂದ ಅವರು ಭಾರತವನ್ನು ಅಂಗವಿಕಲರ ಒಲಿಂಪಿಕ್ಸನಲ್ಲಿ ಪ್ರತಿನಿಧಿಸಿ ಹಲವಾರು ಪದಕ, ಪಾರಿತೋಷಕಗಳನ್ನು

## ಕಳಂಡಿಕೆಯಲ್ಲೂ

- ೧ ಚೈತ್ರದ ಯುಗಾದಿಯ ಸಂಭ್ರಮ
- ೨ ಸಂಪಾದಕೀಯ
- ೩ ವಸಂತ ಸಾಹಿತ್ಯತ್ವದ ವರದಿ
- ೪-೫ ಕಾರ್ಯಕ್ರಮದ ಭಾಯಾಚಿತ್ರಗಳು
- ೬ ಅಭಿನಂದನೆಗಳು
- ೭ Youth Corner
- ೮ ಲೇಖನ: ‘ಕಥಾನಾಯಕ’ ಕಣ್ಣಂದೆ ಬಂದಾಗ
- ೯ ಲೇಖನ: ಇಕ್ಕೆ ಮೇಷ್ಟೇ...
- ೧೦ ಲೇಖನ: ಮರೆಯಲಾಗದ ನೆನಪು
- ೧೧ ಲೇಖನ: ಮರೆಯಲಾದೀತ ಆ ಬಸ್ಸನ್ನು
- ೧೨ ಆಶು ಕವಿತೆಗಳು
- ೧೩ ಪ್ರಶ್ನೋತ್ತರ

## In this issue



ಸಿಗನಡಂಗೆ

(ಮುಂದಿನ ಮಟ್ಟದಲ್ಲಿ ಮುಂದುವರೆದಿದೆ)

ವನಂತ ಮತ್ತುವಿನಲ್ಲಿ ನಿಮ್ಮ ನೇಚ್ಚಿನ 'ಡಿಂಡಿಮು' ದ ಈ ವರುಷದ ಮೊದಲ ಸಂಚಿಕೆ ಪ್ರಕಟವಾಗಿತ್ತು. ಜ್ಯೇಷ್ಠ, ಆಪಾಧ ಮಾಸಗಳು ಕಳೆದು ಶ್ರವಣ ಮಾಸಕ್ಕೆ ಕಾಲಿಟ್ಟಿದ್ದೇವೆ. ಶ್ರವಣ ಮಾಸ ಬಂದರೆ ಹಬ್ಬಗಳ ನಾಲು. ಈ ಸಂತನ, ಉತ್ಸಾಹದ ಸಮಯದಲ್ಲಿ 'ಡಿಂಡಿಮು'ದ ಏರಡನೇ ಸಂಚಿಕೆ ಬಿಡುಗಡೆಯಾಗುತ್ತಿದೆ.

ನಿಮ್ಮ ಈ ಬಾರಿಯ ಸಂಚಿಕೆಗೆ ಲೇಖನ, ಆಶು ಕವಿತೆಗಳಿಗೆ ನಾವು ಸೂಚಿಸಿದ್ದ ವಿಷಯ "ಮರೆಯಲಾಗದ ಆ ದಿನ". ನಿಮ್ಮ ಜೀವನದ ಈ ಪಯನಿದಲ್ಲಿ ಹಲವು ಅನುಭವಗಳು. ಕೆಲವು ಸಂತೋಷ, ಹರುಷ ಕೊಟ್ಟಿದ್ದರೆ ಮತ್ತೆ ಕೆಲವು ನೋವು, ದುಃಖವನ್ನೇ ಅಥವಾ ಇನ್ನಾವುದೇ ಸಂಪೇದನೆಯನ್ನು ಉಂಟು ಮಾಡಿದ್ದಿರಬಹುದು. ಆ ಕೆಲವು ಅನುಭವಗಳು ಕೆಲವರ ಜೀವನವನ್ನು ರೂಪಿಸಿರಲ್ಲಿಕ್ಕೂ ನಾಕು. ಆ ಫಟನೆಗಳು ನಡೆದ ದಿನಗಳು ನಿಮ್ಮ ಮನದಾಳದಲ್ಲಿ ಉಳಿಯುವುದು ಸಹಜ. ಅದನ್ನೇ ಲೇಖನ, ಕವಿತೆಗಳ ರೂಪದಲ್ಲಿ ಈ ಚಾರಿ ನಿಮ್ಮ ಸದಸ್ಯರು ನಿರೂಪಿಸಿದ್ದಾರೆ.

ಬೇಸಿಗೆ ಬಂತೆದರೆ 'ಬಿಸಿ' ಮತ್ತು ಎಲ್ಲರೂ 'Busy'. ಈ ನಡುವೆಯೂ ಸಮಯ ಮಾಡಿಕೊಂಡು, ನಿಮ್ಮ ಕರೆಗೆ ಒಗ್ಗೊಟ್ಟು ಲೇಖನ, ಕವಿತೆಗಳನ್ನು ಕಳುಹಿಸಿದ್ದರೆಲ್ಲಿಗೂ ನಿಮ್ಮ ಧನ್ಯವಾದಗಳು.

ಮತ್ತೆ, ಈ ಸಂಚಿಕೆಯಲ್ಲಿ ವಿದ್ಯಾರ್ಥಿ ಕನ್ನಡ ಕೂಟದ ವರ್ತಿಯಿಂದ ನಡೆದ ಯುಗಾದ ಹಬ್ಬ, ನಾಹಿತ್ಯೋತ್ಸವ ಹಾಗೂ ವನ ಭೋಜನದ ಭಾಯಾಚಿತ್ರಗಳು ಹಾಗೂ ವರದಿಗಳಿವೆ. ಹಾಗೆಯೇ ಯುವ ಸದಸ್ಯರ ಲೇಖನಗಳು, ವರದಿಗಳಿವೆ. ನಿಮ್ಮ ಮುಂದಿನ ಸಂಚಿಕೆಗೂ ನಿಮ್ಮ ಉತ್ಸಾಹ, ಪ್ರೋತ್ಸಾಹ ಹೀಗೆಯೇ ಇರಲಿ. 'ಡಿಂಡಿಮು' ವನ್ನು ಇನ್ನೂ ಉತ್ತಮಗೊಳಿಸಲು, ನಿಮ್ಮ ಸಲಹೆ, ಸೂಚನೆಗಳಿಗೆ ಸದಾ ನ್ನಾಗತ. ನೆನಪಿರಲಿ, ಇದು ನಿಮ್ಮ 'ಡಿಂಡಿಮು'.

—ಅರುಣ್ ಮೂರ್ತಿ ಮತ್ತು ಶ್ರೀನಿವಾಸ ಭಟ್ಟ, ಸಂಪಾದಕರು.

DINDIMA, a quarterly newsletter, is brought to the members of Vidyaranya Kannada Kuta (VKK). It includes news and reports about the proceedings and activities at VKK. It also provides a platform for members to present and share their creative work and other useful information with other members.

*Dindima is published by the Dindima Committee of Vidyaranya Kannada Kuta*

### Editors:

Arun Murthy & Srinivasa Bhatta

*The views and opinions expressed herein are those of the respective authors. They do not reflect the views and opinions of the Editors of Dindima or the Executive Committee members of Vidyaranya Kannada Kuta.*

### Contact Email:

dindima@vidyaranyakannadakuta.org

### Visit us online at:

[http://www.vidyaranyakannadakuta.org/  
dindima](http://www.vidyaranyakannadakuta.org/dindima)

[http://www.facebook.com/pages/  
Dindima/220718177773](http://www.facebook.com/pages/Dindima/220718177773)

<http://www.issuu.com/dindima>

### ‘ಚೈತ್ರದ ಯುಗಾದ’ಯ ಸಂಭ್ರಮ (ಮೊದಲನೆ ಪುಟದಿಂದ)

ಗೆದ್ದಿದ್ದಾರೆ. ಬೆಂಗಳೂರಿನಲ್ಲಿ 'ಮಾತ್ರ ಫೌಂಡೇಶನ್' ಸಂಸ್ಥಾಪಿಸಿ ಇರಿ ಮಕ್ಕಳನ್ನು ಡತ್ತು ತೆಗೆದುಕೊಂಡು, ಅವರಿಗೆ ಉಜ್ಜಲ ಡ್ರೆಷ್ಟ್ ಪನ್ನು ನಿರೂಪಿಸುವುದರಲ್ಲಿ ನೆರವಾಗಿದ್ದಾರೆ. ಶ್ರೀಮತಿ ಹೊಳ್ಳಿ ಅವರ ವ್ಯಕ್ತಿತ್ವ ಹಾಗೂ ಅವರ ಹಿತನಡಿಗಳು ನಮ್ಮೆಲ್ಲಿರಿಗೂ ಒಂದು ಪ್ರೇರಣೆ ಮತ್ತು ದೊಡ್ಡ ಉದಾಹರಣೆ ಎಂದು ಹೇಳಿಪುದರಲ್ಲಿ ಸಂದೇಹವೇ ಇಲ್ಲ. 'ಮಕ್ಕಳಿಗೆ ಆಸ್ತಿಯನ್ನು ಮಾಡುವುದಕ್ಕಿಂತ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿಕೊಳ್ಳಿ' ಎಂದು ಅರ್ಥಪೂರ್ಣವಾದ ಮಾತಿನೊಂದಿಗೆ ತಮ್ಮ ಹಿತನಡಿಗಳನ್ನು ಮುಗಿಸಿದರು. ಸಂತರ, 'ಸೃತ್ಯ ಗುಢ' ಯುವತೆಯರಿಂದ ಸುಂದರವಾದ ಸೃತ್ಯ, ವಳೇ ಮತ್ತು ಹೊಸ ಹಾಡುಗಳ ಮಿಶ್ರಣ ಹಾಗೂ ಕಿರಿ ನಾಟಕ 'ಗವರ್ ಭಂಗ' ಪುಟ್ಟ ಹುಡುಗರಿಂದ ಜೆನ್ನಾಗಿ ಮೂಡಿಬಂದಿತು. ಕಳಶಾಲಂಕಾರ ಮತ್ತು ಚಿತ್ರ ಬರೆಯವ ಸ್ವಧೇಯಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ. ಅಪ್ಪರ ಅತಾವಣೆ, ಶ್ರೀಯಾ ಆರಾಧ್ಯ, ಈಶಾನ ಮನೂರ್ ಮುಂತಾದವರು ಗೆದ್ದರು.

ಮುಂದೆ ನಡೆದ, ಕಿರಂಗಿತ ಕಾರ್ಯಕ್ರಮ, ವಾದ್ಯಗೋಷ್ಠೆಯೊಂದಿಗೆ ಪುರಂದರ ದಾಸರ ರಚನೆ 'ದೇವ ಬಂದಾ ನಿಮ್ಮ ಸ್ವಾಮಿ ಬಂದಾನೋ', 'ಬೃಂದಾವನಕೆ ಹಾಲನು ಮಾರಲು', 'ಚೆಣ್ಣಿ ಕದ್ದ ನಿಮ್ಮ ಕೃಷ್ಣ' ಮುಂತಾದ ಕೃತಿಗಳನ್ನು ಬಹಳ ಇಂಪಾಗಿ, ಶ್ರೀತಿ ಬದ್ಧವಾಗಿ ಹಾಡಿದರು.

'ಸಂಗಮ' ಪತ್ರಿಕೆ ಯುಗಾದ ಸಂಚಿಕೆಯ ಬಿಡುಗಡೆ ಸಹ ಅತಿಥಿಗಳಾಗಿ ಬಂದಿದ್ದ ಯುಮನಾ ಶ್ರೀನಿಧಿ ಅವರಿಂದ. ಯುಮನಾ ಅವರು ತಮಗೆ ಈ ಅವಕಾಶ ಸಿಕ್ಕಿದ್ದು ಹಾಗೂ ಹೊರಸಾಡಿನಲ್ಲಿ ಕನ್ನಡ ಸಂಸ್ಕೃತಿಯ ಹೋಜಣೆಯಾಗುತ್ತಿರುವುದು ತಂಬಾ ಹಮ್ಮೆ ಪಡುವಂಧ ವಿಷಯ ಎಂದು ಸುಧಿದರು. ಎಲ್ಲರೂ ಕಾಯುತ್ತಿದ್ದ ಹಾಸ್ಯ ನಾಟಕ "ದಂಡಪಿಂಡಗಳು" ಪ್ರೇಕ್ಷಣೆಯನ್ನ ನಗೆಗಡಲಲ್ಲಿ ಈಜಾಸಿಸಿತು. ರಮೇಶ್ ರಂಗಶ್ವಾಂ ಹಾಗು ತಂಡದವರ ಅಭಿನಯ ಬಹಳ ಉತ್ತಮವಾಗಿತ್ತು. 'ನಾಟಕ ಮುಗಿದೇ ಹೋಯಿತೇ' ಎಂದು ಪ್ರೇಕ್ಷಣೆಯಿಗೆ ಅನಿಸುವಂತಾಯಿತು. ಯುಗಾದ ಹಬ್ಬದ ಉಂಟಾದ ಸುವಾಸನೆ ಸಭಾಂಗಣವನ್ನು ಮುತ್ತಿದ್ದರಿಂದ ಪ್ರೇಕ್ಷಣೆಯ ಭೋಜನ ಶಾಲೆಯ ಕಡೆಗೆ ಹೊರಡಲು ಅನುಮಾದರು. ಕ್ಲೇಸಂಬರಿ, ಬಿಸಿಬೇಳಿಭಾತ್, ಕ್ಷಾರೆಣ ಮರುಳಿಕಾಯಿ ಪಲ್ಲೆ, ಹೊಸರಸ್, ಹೋಳಿಗೆ ಮತ್ತು ಉಪ್ಪಿನಕಾಯಿ ಎಲ್ಲರನ್ನೂ ಸಂತೃಪ್ತಿಗೊಳಿಸಿತು. ಕಡೆಯಾದ ವಿಶೇಷ ಸಂಗಿತ ಕಾರ್ಯಕ್ರಮ ಗಾನ ರಸಸಂಚೇ ವಸಂತ ಶತಿ ಅವರೊಂದಿಗೆ. ಕಿನಿಮಾ ಹಾಡು, ಭಾವಿತೆ, ಭಕ್ತಿಗೀತೆ ಹಾಗೂ ಜಾನಪದ ಗೀತೆಗಳ ರಸದಾತಣ. ಸಹ ಅತಿಥಿಗಳಾಗಿ ಬಂದ ನಾಟ್ಯ ಕೋವಿದೆ ಯುಮನಾ ಶ್ರೀನಿಧಿ ಅವರು ಮತ್ತು ವಿದುಷಿ ಆಶಾ ಆಚಾರ್ಯ ಅವರು ಜೊತೆಗೂಡಿ ತಮ್ಮ ಸೃತ್ಯದೊಂದಿಗೆ ಪ್ರೇಕ್ಷಣೆಯನ್ನು ಮುನ್ನೋರಂಜಿಸಿದರು.

ಕಡೆಯಾದ ವಿಶೇಷ ಸಂಗಿತ ಕಾರ್ಯಕ್ರಮ ಗಾನ ರಸಸಂಚೇ ವಸಂತ ಶತಿ ಅವರಿಂದ ವಂದನಾಪಣಣಯೊಂದಿಗೆ ಈ ವರ್ಷದ ವಿಶೇಷ ಯುಗಾದ ಸಮಾರಂಭ ಮುಕ್ತಾಯಗೊಂಡಿತು.



## "ವಸಂತ ಸಾಹಿತ್ಯೋತ್ಸವ" ದ ವರದಿ

- ಸಾಹಿತ್ಯೋತ್ಸವ ಸಮಿತಿ ಮತ್ತು ಕೂಟದ ಸದಸ್ಯರು

ಮೇ ೧೦, ೨೦೧೪ ರಂದು ಚಿಕಾಗೊ ನಗರದ ಕನ್ನಡಿಗರ ಮನದಲ್ಲಿ ಏನೋ ಹೋಸ ಸಂಪ್ರಮು! ದಾಖಲೆಗಳನ್ನು ಮುರಿದ ಕಡುಶೀತದ ಚೆಳಿಗಾಲ ಮುಗಿದು ವಸಂತ ಕಾಲಿಟ್ಟಿದಕ್ಕೂ ಹೋದು, ಅದನ್ನು ಏರಿ ವಸಂತದಲ್ಲಿ ಅರಳ ನಿಂತ ಹಾಗಳ ಪರಿಮಳವನ್ನು ನಾಚಿಸುವಂತೆ ಹೊಮ್ಮಿರುವ ಕನ್ನಡ ಕನ್ನೂರಿಯ ಪರಿಮಳಕ್ಕೂ ಹೋದು. ಅಂದು ಸ್ಥಳೀಯ ವಿದ್ಯಾರ್ಥಿ ಕನ್ನಡ ಕೂಟ ಅಂತಹಜಿಸಿದ 'ವಸಂತ ಸಾಹಿತ್ಯೋತ್ಸವ' ಡೇರಿಯನ್ನಾನಲ್ಲಿರುವ 'ಇಂಡಿಯನ್ ಪ್ರೈರ ಪಬ್ಲಿಕ್ ಲೈಬ್ರರಿ'ಯಲ್ಲಿ ಅದ್ವಾರಿಯಾಗಿ ನಡೆಯಿತು.

ಶ್ರೀಮತಿ ನಳಿನಿ ಮೈಯ ಹಾಗೂ ಶ್ರೀಮತಿ ಶ್ರೀನಿವಾಸ ರಾವ್ ಅವರ ಸಾರಧ್ಯದಲ್ಲಿ ಆಚರಿಸಿದ ಈ ವಷಟಕ ಸಾಹಿತ್ಯೋತ್ಸವಕ್ಕೆ ವಿಶೇಷ ಅತಿಥಿಗಳಾಗಿ ಅಂಕಣಕಾರ ಶ್ರೀವತ್ಸ ಜೋಳಿಯವರು ವಾಟಿಂಗ್‌ನ್ ಡಿ.ಸಿ.ಯಿಂದ ಆಗಮಿಸಿದ್ದರು. 'ಸಿರಿಗ್ನಡ ಶಾಲೆ' ಎಂಬ ಸ್ಥಳೀಯ ಕನ್ನಡ ಶಾಲೀಯ ವಿದ್ಯಾರ್ಥಿಗಳು ಹಾಡಿದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಶುರುವಾಯಿತು. ಅಧ್ಯಕ್ಷರಾದ ಶ್ರೀಶ ಜಯ ಸಿತಾರಾಮ ಅವರು ಸ್ವಾಗತ ಭಾಷಣ ಮಾಡುತ್ತಾ "ಭಾಷೆ ಎಂಬುದು ನಮ್ಮಿಂದ ಏನನ್ನು ಬೇಡುವುದಿಲ್ಲ. ಆದರೆ ಭಾಷೆಗೆ ಸಲ್ಲಬೇಕಾದ ಗೌರವ, ಪ್ರೀತಿ, ಸಮಯ, ಪರಿಶ್ರಮವನ್ನು ನೀಡಿದ್ದರೆ ಕಳೆದುಕೊಳ್ಳುವವರು ನಾವೇ. ನಮ್ಮ ಮೂವಾರ್ಜರು ಬಳ್ಳಬಳಿಯಾಗಿ ಕೊಟ್ಟ ಶ್ರೀಮಂತ ಸಾಹಿತ್ಯ ಭಂಡಾರವನ್ನು, ಪರಂಪರಾಗತವಾಗಿ ಬಂದ ಸಾಂಸ್ಕೃತಿಕ ಸಾನ್ವಿಧ್ಯವನ್ನು ಕಳೆದುಕೊಂಡು ತಬ್ಲಿಗಳಾಗುತ್ತೇವೆ." ಎಂದರು.

ನಂತರ ಕಳೆದ ವಷಟ ನಮ್ಮನ್ಗಲಿದ ಹಿರಿಯ ಸಾಹಿತಗಳಿಗೆ ಶ್ರದ್ಧಾಂಜಲಿ ಯನ್ನು ಅರ್ಪಿಸಲಾಯಿತು. ಕವಿ ಶಿವರುದ್ರಪ್ಪ ಅವರಿಗೆ ಇಂದುಶೇಖರ ಅವರು, ಹಾಗೂ ಕಥೆ ಮತ್ತು ಕಾದಂಬರಿಕಾರ ಯಶವಂತ ಚಿತ್ತಾಲಂಗೆ ಶಂಕರ ಹೆಗ್ಡೆ ಅವರು ಶ್ರದ್ಧಾಂಜಲಿಯನ್ನು ಅರ್ಪಿಸಿದರು. ಕವನ ಪ್ರಸ್ತುತಿಯಲ್ಲಿ ಭಾಗವಹಿಸಿದ ಸ್ಥಳೀಯ ಕವಿಗಳು: ಉಷಾ ಕೆಲ್ಲೆ, ಸುಭಾಯ ಮೈಯ, ರಾಜಾಕೆಂಕರ್, ಅನಿಲ್ ದೇಕಪಾಂಡೆ, ನಾಗಭಾಷಣ ಮಾಲ್ಪಿ ಶ್ರೀನಿವಾಸ ಭಟ್ ಹಾಗೂ ಗಿರೀಶ್ ಆರಾಧ್ಯ. ಗದ್ದೆ ಪ್ರಸ್ತುತಿಯಲ್ಲಿ ವಚನ ಸಾಹಿತ್ಯದ ಬಗ್ಗೆ ಪದ್ದು ಶ್ರೀನಿವಾಸ್, ಮಂಕುತಿಮ್ಮನ ಕಗ್ಗದ ಬಗ್ಗೆ ಮಂಜುನಾಥ್ ಕುಣಿಗಲ್, ನೇಮಿ ಚಂದ್ರ ಅವರ ಬಗ್ಗೆ ಉಮ್ಮೆ ರಾವ್, ಎ. ಎನ್. ಮೂರ್ತಿ ರಾವ್ ಬಗ್ಗೆ ನೀತಾ ಧನಂಜಯ, ಗಾದೆಗಳ ಬಗ್ಗೆ ಜ.ಎನ್. ಆರಾಧ್ಯ ಅವರು ಮಾತನಾಡಿದರು. ಶ್ರೀವೇಣಿ ರಾವ್ ಮತ್ತು ಅನುಪಮ ಮಂಗಳವೇಢಿ ಅವರು ತಾವೇ ಬರೆದ ಪ್ರಬಂಧಗಳನ್ನು ಒದಿದರು.

ನಿರಂತರವಾಗಿ ಹರಿದ ಸಾಹಿತ್ಯ ಗಂಗೆಯಲ್ಲಿ ಸಂಗೀತಕ್ಕೂ ಸಾಫನವಿತ್ತು! ದಾಸ ಗೀತೆಯನ್ನು ಸುಜಾತ ದತ್ತ ಮತ್ತು ರಾಧಾ ರಾಧಾ ರಾವ್ ಅವರು ಹಾಡಿ ಶ್ರೀವೇಣಿ ಶ್ರೀನಿವಾಸ ರಾವ್ ಅವರು ಅದಕ್ಕೆ ವ್ಯಾಖ್ಯಾನ ಮಾಡಿದರು. ಶಿವರುದ್ರಪ್ಪ ಅವರ ಕವನ "ಉಡುಗಳವೇಷ್ಟಿ ಚಂದ್ರಸುತ್ತೋಭಿತ್" ವನ್ನು ರೋಚಿಸಿ ಉಡುಪ, ವಿಜಯ ಭಟ್, ಪ್ರತಿಭಾ ಕೋಟಿ, ಮತ್ತು ರೇಣುಕ ನಾಗರಾಜ್ ಅವರು ಹಾಡಿ ಅದಕ್ಕೆ ನಳಿನಿ ಮೈಯ ಅವರು ವ್ಯಾಖ್ಯಾನ ಮಾಡಿದರು. ಕುಮಾರವ್ಯಾಸ ಭಾರತದ ಕೆಲವು ಪದ್ದಗಳನ್ನು ಚಂದ್ರಿಕ ಗೋಪಾಲ್ ಅವರು

ಗಮಕ ಶೈಲಿಯಲ್ಲಿ ಹಾಡಿ ಶ್ರೀವೇಣಿ ಶ್ರೀನಿವಾಸ ರಾವ್ ಅವರು ವ್ಯಾಖ್ಯಾನ ಮಾಡಿದರು.

ಮಹಕ್ಕಳೂ ಸಾಹಿತ್ಯೋತ್ಸವದಲ್ಲಿ ಆಸ್ಥೆಯಿಂದ ಭಾಗವಹಿಸಿದ್ದರು! ಮಾನಸಿ ಮಂಗಳವೇಢಿ ತನ್ನ ತಾಯಿ ಅನುಪಮ ಅವರ ಬಂದು ಕವನವನ್ನು ವಾಚಿಸಿದ್ದಳು. ಅದಿತಿ ಗುರುದತ್ತ ಒಗಟುಗಳನ್ನು ಹೇಳಿದ್ದಳು. ಕೊನೆಯಲ್ಲಿ ನಡೆದ ಕಾರ್ಯಕ್ರಮ "ಹತ್ತು ವಷಟ ಕಾಲ ವಾರ ವಾರ ಬರವಣಿಗೆ: ನನ್ನ ಅನುಭವಗಳು" ಎಂಬ ಶೀಫಿಕಕೆಯ ಸಂವಾದ ಶ್ರೀವತ್ಸ ಜೋಳಿ ಅವರೊಡನೆ. ಹಲವಾರು ಸಭಿಕರು ಕೇಳಿದ ಪ್ರಶ್ನೆಗಳಿಗೆ ನಗನಗುತ್ತಾ ಉತ್ತರಿಸಿದ ಜೋಳಿಯವರು ತಮ್ಮ ಸರಳ ಸ್ನೇಹಮಯ ವ್ಯಕ್ತಿತ್ವದಿಂದ ಎಲ್ಲರ ಮನಸ್ಸನ್ನು ಗೆದ್ದರು.

ಈ ರಸದೊತ್ತಣದ ಜೋಡಿಗೆ ಮಧ್ಯಾಹ್ನ ರಸ ಭೋಜನವೂ ಇತ್ತು. ಅಲ್ಲೇ ಟೇಬಲ್ ಮೇಲೆ ಅಂದವಾಗಿ ಜೋಡಿಸಿಟ್ಟ ಕನ್ನಡ ಪುಸ್ತಕಗಳು! ಎಲ್ಲಿಂದ ಬಂದವು? ಯಾಕಾಗಿ? ಅದೇ ಪುಸ್ತಕ ಸಂತೆ. ನಿಮ್ಮ ಮನೆಯಲ್ಲಿ ಒದಿಯಾಗಿರುವ ಪುಸ್ತಕಗಳನ್ನು ಸಂತೆಗೆ ತಂದು ಹಾಕಿ ಬೇರೆ ಕನ್ನಡ ಪುಸ್ತಕಗಳನ್ನು ಕೊಂಡು ಹೋಗುವ ಸುವಣಾವಕಾಶ! ಇಲ್ಲಿ ಎಲ್ಲಿಯೂ ಹಸಿರು ನೋಟಿನ ಹಸ್ತಾಂತರವಿರಲಿಲ್ಲ. ಇದ್ದದ್ದು ಪುಸ್ತಕ ಪ್ರೀತಿ ಮಾತ್ರ.

ಅಷ್ಟರಲ್ಲೇ ಲೈಬ್ರರಿಯನ್ನು ಮುಚ್ಚಿವ ಸಮಯ ಬಂದಾಗಿತ್ತು. ರಸ ನಿಮಿಷಗಳು ಸಂದಾಗಿತ್ತು. ಕಾರ್ಯಕ್ರಮ ಕೊನೆಯ ಹಂತಕ್ಕೆ ಬಂದಾಗಿತ್ತು. ಅಧ್ಯಕ್ಷರಾದ ಶ್ರೀಶ ಜಯ ಸಿತಾರಾಮ ಅವರ ವಂದನಾಪಕಣೆಯೊಂದಿಗೆ ಸಾಹಿತ್ಯೋತ್ಸವ ಮುಕ್ತಾಯವಾಯಿತು.



## ಚಿರಸ್ತರಣೆ

ವಿದ್ಯಾರ್ಥಿ ಕನ್ನಡ ಕೂಟದ ಸದಸ್ಯರಾದ ಶ್ರೀ ಲಿಂಗರಾಜು ಶಿವಮೂರ್ತಿಯ್ಯ ಅವರು ಇತ್ತೀಚಿಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 'ರಾಜು' ಎಂದೇ ಅವರ ಹಿರಿಯ ಮತ್ತು ಕರಿಯ ಸ್ನೇಹಿತರಲ್ಲಿ ಪರಿಚಿತರಾಗಿದ್ದ ಇವರು, ಕೂಟದ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದರು. 2007ರ ವಿ.ಕೆ.ಕೆ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಹಾ ಕೂಟಕ್ಕೆ ಸೇವೆ ಸಲ್ಲಿಸಿದ್ದ ರಾಜು ವಿನೋದದ ಸ್ವಭಾವದವರಾಗಿದ್ದರು. ಅವರು ತಿಳಿ ಮನಸ್ಸಿನವರಾಗಿದ್ದು, ಪರರ ಸಹಾಯಕ್ಕೆ ಸದಾ ಸಿದ್ಧರಾಗಿರುತ್ತಿದ್ದರು.

ಅವರು ತಮ್ಮ ಪತ್ತಿ ಮೇರ, ಮಗಳು ರಶ್ಮಿ ಹಾಗೂ ಮಗ ರಾಮುರ್ಣಿನ್ನು ಅಗಲಿದ್ದಾರೆ. ಅವರ ಕುಟುಂಬ ಹಾಗೂ ಬಂಧು-ಮಿಶ್ರಿಗೆ ಅವರ ಅಗಲಿಕೆಯ ದುಃಖ ಮತ್ತು ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ. ವಿ.ಕೆ.ಕೆ ಪರವಾಗಿ ಅವರ ಆತ್ಮಕ್ಕೆ ಶಾಂತಿ ಕೋರಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇವೆ.

‘జ్యేష్ఠద యుగాది’ కాయ్కెత్తుమద భాయజిత్తుగాలు

ಭಾಯಚಿತ್ರಗಳು: ಕಾರ್ಯಕರಿ ಸಮಿತಿ ಮತ್ತು ಕೂಟದ ಸದಸ್ಯರು



# ವನಂತ ಸಾಹಿತ್ಯೋತ್ಸವದ ಧಾರ್ಯಾಚಿತ್ರಗಳು

ಧಾರ್ಯಾಚಿತ್ರಗಳು: ಸಾಹಿತ್ಯೋತ್ಸವ ಸಮಾಖ್ಯ



# ಲಿ.ಕೆ.ಕೆ ಪಿಕ್ನಿಕ್ ಭಾಯಾಚಿತ್ರಗಳು

ಭಾಯಾಚಿತ್ರಗಳು: ಕಾರ್ಯಕಾರಿ ಸಮಿತಿ ಮತ್ತು ಕೂಟದ ಸದಸ್ಯರು



## ವೈವಾಹಿಕ ಜೀವನದ ಹೊಸ್ತಿಲಲ್ಲಿ ...

ಕನ್ನಡ ಕೂಟದ ಸದಸ್ಯರಾದ ಶ್ರೀಮತಿ ಸತ್ಯಶ್ರೀ ಶ್ರೀಧರ ಮತ್ತು ಶ್ರೀ ಟಿ. ಎ. ಶ್ರೀಧರ ಅವರ ಮತ್ತಿ ಸ್ವಾತಿ ಶ್ರೀಧರ ಅವರ ವಿವಾಹ ನಿಕೆ ಸ್ವೇಲಿ ಅವರೊಂದಿಗೆ ಈ ವರ್ಷದ ಮೇ ತಿಂಗಳ ಉಳಿರಂದು ಲೆಮಾಂಟೋನಲ್ಲಿರುವ ಹಿಂದು ದೇವಾಲಯದ ಸಮಾರಂಭದಲ್ಲಿ ಸಂಭೂತಿಯಿಂದ ನೀರವೇರಿತು.



ನಿಕೆ ಮತ್ತು ಸ್ವಾತಿ

ವಿದ್ಯಾರ್ಥಿ ಕನ್ನಡ ಕೂಟದ ಪರವಾಗಿ ಸ್ವಾತಿ ಮತ್ತು ನಿಕೆ ಅವರಿಗೆ ಮತ್ತು ಶ್ರೀಧರ ದಂಪತ್ತಿಗಳಿಗೆ ನಮ್ಮ ಹೃತ್ಯಾವಕಾಶ ಅಭಿನಂದನೆಗಳು.

ವಿದ್ಯಾರ್ಥಿ ಕನ್ನಡ ಕೂಟದ ಯುವ ಸದಸ್ಯರಾಗಿ ಯೂರೋಪ್ ಮತ್ತು ಪಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಮತ್ತು ಅವರು ಸಂಪೂರ್ಣವಾಗಿ ಭಾಗವಹಿಸಿರುವ ಸ್ವಾತಿ ಅವರು, ತಮ್ಮ ಜೀವನ ಸಂಗಾತಿಯೊಡನೆ ಹೊಸ ಜೀವನಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ನವದಂಪತ್ತಿಗಳಿಗೆ ಮತ್ತೊಮ್ಮೆ ಶುಭ ಕೋರಿ, ದೀರ್ಘವಾದ, ಸುಖಿಕರ ಮತ್ತು ಸಂತೋಷಕರ ವೈವಾಹಿಕ ಜೀವನವನ್ನು ಹಾರ್ಡ್‌ಸೋಇ.

## ಅಡಿಗ ದಂಪತ್ತಿಗಳಿಗೆ

### ಅಭಿನಂದನೆಗಳು

ಕೂಟದ ಸದಸ್ಯರಾದ ಶ್ರೀಮತಿ ಆಶಾ ಅಡಿಗ ಮತ್ತು ಶ್ರೀ ಶ್ರೀನಿವಾಸ ಅಡಿಗ ಅವರಿಗೆ ಜೂನ್ 16ರಂದು ಮತ್ತು ಜನಿಸಿದ್ದಾನೆ. ಪುಟ್ಟ ಕಂದನ ಹೆಸರು ಅಭಿರಾಮ.



ವಿದ್ಯಾರ್ಥಿ ಕನ್ನಡ ಕೂಟದ ಪರವಾಗಿ ಆದಿಗ ದಂಪತ್ತಿಗಳಿಗೆ ಹಾರ್ಡ್‌ಸೋಇ ಅಭಿನಂದನೆಗಳನ್ನು ಕೋರಿ ಪುಟ್ಟ ಪಾಪುವಿಗೆ ಶುಭವನ್ನು ಹಾರ್ಡ್‌ಸೋಇ.

\* \* \* \* \*

## YOUTH CORNER

### My Experience of TECH 2014 - By Shishir

#### Intro

It was 7:30 AM, May 8<sup>th</sup> 2014. We hurried towards the car, leaving our home behind. We had brought all we needed, water bottles, snacks, and lunch. Me and my Dad, we both were sitting down with our seatbelts fastened in our car. We were heading to the Capitol Building at the Illinois capital, Springfield. The reason I was going there was the *TECH 2014*, an annual program where schools around the state come to present to the Legislators why they should give us money for technology spending. Two other kids in my grade from my school were also with me. We were presenting the application and usage of multimedia programming language *Scratch* which was developed at MIT.

#### The Capitol

The car ride wasn't bad. Once we had entered the city, I couldn't wait to see the inside. The outside had some fine architecture. The dome on top sparkled with silver in the sunlight; it looked as if the Lincoln Monument in Washington DC had stuck right in front of the Capitol. Once everyone was there, we headed inside the Capitol. The place was beautiful. The walls looked as though they had been made from bronze and gold. Our place was right below the Rotunda, next to the statue they said was right in the middle of the state. The rotunda was more amazing than *anything* I had ever seen. There were many carving-like paintings all around, with a bunch of colored glass, and in the middle was the State Seal.

#### The People

People started coming and walking around. At first, I was slightly nervous, but then I got used to talking to the people. The main reason people came by to watch was because of our Banana Piano which was programmed using Scratch. I got to look around some of the booths set up by other schools. Our Representative, Carol A. Sente, finally came by to look at our booth. Our Senator, Terry Link, couldn't come, but a few other representatives came by as well.

#### The End

We finally finished and took a small tour of the Capitol. Then we headed towards Lincoln's home. The house was historical and great. At last, we had to leave. In the car I was reading the Illinois Blue Book which they gave us memento. This was one of my best days ever.

24 x 7 customer care  
**9243525718**

Life can be so  
**wonderfully simple**



ದೃಢ ಭವಿಷ್ಯದ  
ವಿಮರಣತ್ವಗೀ

Completed  
**36**  
Projects  
& Counting....



**Insurance cover**  
On all Projects



**100% legal clearance**  
From Leading Bank



E | [marketing@pathakbuilders.in](mailto:marketing@pathakbuilders.in)  
[www.pathakdevelopers.com](http://www.pathakdevelopers.com)



## ‘ಕರ್ಣಾಕಾರು’ ಕರ್ನೂಲಂಡೆ ಬಂದಾಗ್ - ಶ್ರೀವೇಣಿ ಶ್ರೀನಿವಾಸರಾವ್, ಹಾಸ್ನೋಪರೋಪಾಕ್ಷ

ಈ ದು ಸುಮಾರು ೧೯೮೪-೮೫ರಲ್ಲಿ ನಡೆದ ಘಟನೆ. ತಂದೆ-ತಾಯಿ, ಅಜ್ಞಿ, ಸೋದರ ಮಾವಂದಿರು, ಅಕ್ಷ್ಯ ಅಣ್ಣಂದಿರ ಸಮೇತ ನಮ್ಮ ಕುಟುಂಬ ತಿರುಪತಿ ಯಾತ್ರೆ ಹೊರಟಿತ್ತು. ಅದರೊಂದಿಗೆ ಅದರ ಸುತ್ತ-ಮುತ್ತಲಿನ ದೇವಾಲಯ ಮತ್ತಿತರ ಪ್ರೇಕ್ಷಣೆಯ ಸ್ಥಳಗಳನ್ನು ಸಂದರ್ಶಿಸುವ ಇರಾದೆ ನಮ್ಮಡಿಗಿತ್ತು. ಯಾವುದೇ ಧಾರಂತವಿಲ್ಲದೆ, ಸ್ಥಳಾವಕಾಶ ಸಿಕ್ಕ ಕಡೆ ನಾವೇ ಕಾಫಿ-ತಿಂಡಿ ತಯಾರಿಸಿಕೊಳ್ಳುತ್ತಾ ಪಯಣ ಮುಂದುವರೆಸಿದ್ದೇವು. ಹರಟೆ, ಹಾಡು, ಹಾಸ್ಯ, ನಡುನಡುವೆ ತೊಕಡಿಕೆ, ನಿಧ್ಯೆಹಂದಿಗೆ ವ್ಯಾಸು ಮುಂದೆ ಸಾಗಿತ್ತು.

ಪ್ರಯಾಂದ ಏರಡನೆಯ ದಿನವದು. ಬೇಸಿಗೆಯ ಬಿಸಿಲು, ವಿಪರೀತ ಸೆಬೆ ಬೇರೆ. ಎಲ್ಲರೂ ಬಳಲಿದ್ದೇವು. ನಮ್ಮ ತ್ರೈವರ್ ಕೂಡ ದಣದಿದ್ದರು. ಮಾರ್ಗದಲ್ಲಿ ಎದುರಾದ ಒಂದು ದೇವಾಲಯದ ಎದುರು ವ್ಯಾಸು ನಿಲ್ಲಿಸಿ, ತಾನಿಲ್ಲಿ ಸ್ವಲ್ಪ ಹೊತ್ತು ವಿಶ್ವಿಮಿಸುವುದಾಗಿಯೂ, ಅಪ್ಪರಲ್ಲಿ ಉಳಿದವರು ದೇವರ ದರ್ಶನ, ಉಪಹಾರ ಇತ್ಯಾದಿಗಳನ್ನು ಮುಗಿಸಬಹುದೆಂದು ಹೇಳಿದರು. ನಮಗೂ ಅದೇ ಬೇಕಾಗಿತ್ತು. ವ್ಯಾನಿನಲ್ಲಿ ಗಂಟಿಗಳ ಕಾಲ ಕೂತು ಎಲ್ಲಿಗೂ ಕಾಲು ಜೋಮು ಹಿಡಿದಿತ್ತು. ಅಲ್ಲೇ ಇದ್ದ ಬೋರಾವೆಲ್ಲಿನ ತಣ್ಣನೆಯ ನೀರಿನಲ್ಲಿ ಕೈಕಾಲುಗಳನ್ನು ತೋಳಿದು, ದೇವರ ದರ್ಶನಕ್ಕುಂದು ಅದಾಗಲೇ ಸಾಕಷ್ಟು ಉದ್ದೇಶ ಸರಳಿಯ ಸಾಲೆನಲ್ಲಿ ಹೋಗಿ ನಿಂತೆವು.

ಹಾಗೆ ನಿಂತಿದ್ದಾಗಲೇ, ನಾನೇಕೋ ಹಿಂತಿರುಗಿ ನೋಡಿದೆ. ನಮ್ಮಿಂದ ಕೆಲವು ಅಡಿಗಳ ದೂರದಲ್ಲಿ ಯಾರದೋ ಪರಿಚಿತ ಮುಖಿವನ್ನು ಕಂಡಂತಾಯಿತು. ಅರೆ! ಈ ವ್ಯಕ್ತಿಯನ್ನು ಎಲ್ಲೋ ನೋಡಿದಂತಿದೆಯಲ್ಲ? ಉರಿನವರೇ? ಗುರುತಿನವರೇ? ಯಾರಿವರು? ಅದೇ ಮುಖಿ! ಅದೇ ನೀಳವಾದ ಮೂಗು, ಚುರುಕು ಕೆಳ್ಳಾಗಳು, ಗುಂಗಂರು ಕೂಡಲು! ಯಾರು? ಚಕ್ಕಿಂದ ನನ್ನ ಮೆದುಳಿನಲ್ಲಿ ಮುಂಚು ಹೋಳಿಯಿತು. ಅವರೇ ಇವರು! ಪರಿಚಯ ಹತ್ತಿದ್ದೇ ತಡ, ನನ್ನ ಹಿಂದಿದ್ದ ಅಕ್ಷಗಿನ ಈಗ ಬರುವೆನಂದು ಹೇಳಿ ಅವರನ್ನು ಮಾತಾಡಿಸಲು ಹೊರಟಾಗಿತ್ತು. ಆತ, ‘ಅನುರಾಗ ಅರಳಿತು’, ‘ಅದೇ ಕೆಳ್ಳಿ’, ‘ಮುದುವ ಮಾಡು ತಮಾವೆ ನೋಡು’ ಮುಂತಾದ ಅನೇಕ ಕನ್ನಡ ಜಿತ್ರಗಳಲ್ಲಿ ಹೋಡಕ ನಟನಾಗಿ ನಟಸಿದ್ದ ‘ಸತೀಶ್’ ಎಂಬ ಪ್ರತಿಭಾವಂತ ನಟ!

ಅವರಿಗೆ ನನ್ನನ್ನು ಪರಿಚಯಿಸಿಕೊಂಡು, “ನನ್ನ ಮೆಚ್ಚಿನ ನಟನನ್ನು ಇಲ್ಲಿ ನೋಡಿದ್ದು ತುಂಬಾ ಸಂತೋಷವಾಯಿತು.” ಅಂದೆ. ಅವರಿಗೂ, ಈ ತೆಲುಗುಮಯವಾಗಿದ್ದ ಅಪರಿಚಿತ ಪ್ರದೇಶದಲ್ಲಿ ತಮ್ಮನ್ನು ಯಾರೋ ಕನ್ನಡ ನಟನೆಂದು ಗುರುತಿಸಿ, ಅಭಿಮಾನದ ಮಾತಾಡಿದ್ದಕ್ಕೆ ಖುಷಿಯಾದಂತಿತ್ತು! ಮುಕ್ತವಾಗಿ ನಗುತ್ತಾ ಅವರೆಂದರು, “ನನ್ನನ್ನು ನೋಡಿಯೇ ಇಮ್ಮೋಂದು ಖುಷಿ ಪಡುತ್ತಿದ್ದಿರಲ್ಲ! ನಿಮಿಗಿನ್ನೂ ಸಂತೋಷವಾಗಬೇಕಾದರೆ ಅಲ್ಲಿ ನೋಡಿ!” ಎಂದು ಕೈಕೊರಿದರು. ನಮ್ಮಿಂದ ಸ್ವಲ್ಪ ದೂರದಲ್ಲಿ ಒಂದು ಅರಳೀಕಟ್ಟಿಯಿತ್ತು. ಅದರ ನೆರಳಿನಲ್ಲಿ ಕೆಲವರು ಕುಳಿತಿರುವುದು ಕಾಣಿಸಿತು. ಯಾರೆಂದು ತಿಳಿಯಲ್ಲಿ, ಕುಕೂಹಲದಿಂದ ಹತ್ತಿರ ಹೋದೆ! ಅಲ್ಲಿದ್ದವರನ್ನು ನೋಡಿ, ಸತೀಶ್ ಅವರು ಹೇಳಿದಂತೆ ನನಗೆ ಅಪಾರ ಆನಂದವಾಯಿತು. ಅಲ್ಲಿ ಕೂತಿದ್ದವರು ಯಾರೆನ್ನುತ್ತಿರಿ? ಸಾಕ್ಷಾತ್ ಸಾಹಸಸಿಂಹ ವಿಷ್ಣುವಢ್ಣನಾ! ಅವರೊಂದಿಗೆ ಹಾಸ್ಯ ನಟರಾದ ದಿನೇಶ್, ಉಮೇಶ್ ಸೇರಿದಂತೆ ಕನ್ನಡ

ನಟರ ತಂಡವೇ ಅಲ್ಲಿತ್ತು. ಯಾವುದೋ ಜಿತ್ರದ ಹಾಡಿನ ಜಿತ್ರೀಕರಣ ಮುಗಿಸಿ, ಮರದ ತಂಪಿನಲ್ಲಿ ವಿಶ್ವಮಿಸಿ ಕೆಳ್ಳಿತ್ತಿದ್ದರು. ನನಗೆ ಸಂತೋಷಕ್ಕೂ, ಆಶ್ಯಯ್ ಕ್ಕೂ ಏನೂ ಮಾತಾಡಲು ತೋಚಲಿಲ್ಲ. ಸುಮ್ಮನೆ ಎಲ್ಲರನ್ನು ಬೆರಗಾಗಿ ನೋಡುತ್ತಾ ನಿಂತೆ. ಅವರೆಲ್ಲರೂ ದೊನ್ನೆಗಳಲ್ಲಿದ್ದ ದೇಗುಲದ ಪ್ರಸಾದವನ್ನು ತಿನ್ನುತ್ತಾ ತಮ್ಮತಮ್ಮಲ್ಲಿ ತಮಾಪೆಯಾಗಿ ಮಾತಾಡಿಕೊಳ್ಳಿತ್ತಿದ್ದರು. ದಿನೇಶ್ ಅವರು ತಮ್ಮದೇ ವಿಶ್ವ ದನಿಯಲ್ಲಿ ಏನೋ ಹೇಳಿ ಎಲ್ಲರನ್ನೂ ನಗಿಸಿದರು. ವಿಷ್ಣು ಕೂಡ ಬಹಳ ಲವಲವಿಕೆಯಿಂದ ಎಲ್ಲರೊಂದಿಗೆ ನಗುತ್ತಾ ಮಾತಾಡುತ್ತಿದ್ದರು. ಅವರೇ ನನ್ನ ಉಳಿ, ಜೊತೆಗೆ ಬಂದವರ ಬಗ್ಗೆ ವಿಚಾರಿಸಿದರು. ಭಾರತಿಯವರೂ ಬಂದಿದ್ದರಂತೆ, ಅದರ ಆಗ ಅವರು ಅಲ್ಲಿರಲಿಲ್ಲ! ನಮ್ಮ ತಂಡ ಮುಂದೆ ‘ಶ್ರೀರಂಗಮ್’ ತಲುಪಿದಾಗ, ಅಲ್ಲಿ ನಾನು ಶ್ರೇಂಬಂಬರಿಯಾಗಿ ಕಂಗೊಳಿಸುತ್ತಿದ್ದ ಭಾರತಿ-ಯವರನ್ನೂ ನೋಡಿದೆ!



ಅಪ್ಪರಲ್ಲಿ, ನಮ್ಮ ತಂಡ ಕ್ಕೂನಲ್ಲಿ ಮುಂದೆ ಸಾಗಿ ದೇಗುಲದ ಭಾಗಿಲು ತಲುಪಿತ್ತು. ಇಷ್ಟ ಹೊತ್ತಾದರೂ ನಾನು ಹಿಂತಿರುಗಿದ್ದ ಕಂಡು ಯಾರೋ ಬಂದು ನನ್ನನ್ನು ಕರೆದಿದ್ದರಿಂದಾಗಿ ನಾನು ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಂದ ಕಾಲೀತ್ತ ಬೇಕಾಯಿತು. ಅವರು ಜಿತ್ರೀಕರಣ ನಡೆಸುತ್ತಿದ್ದ ಆ ಜಿತ್ರ ‘ಕಥಾನಾಯಕ್’ ಎಂದು, ನಂತರ, ನಾನು ಆ ಸಿನಿಮಾ ನೋಡಿದಾಗ ತಿಳಿಯಿತು. ಅದು ತಿರುಪತಿಯ ಸುತ್ತಮುತ್ತ ಜಿತ್ರೀಕರಣಗೊಂಡಿದೆ. ಈಗಲೂ ಆ ದಿನದ ನೆನಪಾದರೆ, ಈಗ ಎಲ್ಲಿ ಹೋದರೂ ನನ್ನ ಕೈಲಿರುವ ಕ್ಷಾಮರ ಆಗಲೂ ಇದ್ದಿದ್ದರೆ, ಅಧವಾ ಘೋಟೋ ತೆಗೆಯಬಲ್ಲಂತಹ ಮೊಬೈಲ್ ಫೋನಾದರೂ ಇದ್ದಿದ್ದರೆ ಎಂತಹ ಅಮೂಲ್ಯ ಜಿತ್ರಗಳು ನನ್ನಲ್ಲಿರುತ್ತಿದ್ದವಲ್ಲಾ ಎಂದು ಮರುಗುವಂತಾಗುತ್ತದೆ. ಜಿತ್ರಗಳಿಲ್ಲದಿದ್ದರೇನಂತೆ? ಆ ದಿನ ಎಂದೂ ಮರೆಯದ ದಿನವಾಗಿ ನನ್ನ ಮನಸ್ಸಿನಲ್ಲಿ ದಾವಿಲಾಗಿಬಿಟ್ಟಿದೆ.



## ಅಲ್ಲಲ್ಲಿ ಏನೆನು?

**8th AKKA World Kannada Conference**  
**ಕನ್ನಡ ಕೂಟ, ಉತ್ತರ ಕ್ಯಾರ್ಫ್ಲೋನ್‌ನಿಂದ ಆಶ್ರಯದಿಂದ**  
**ಈನೇಂ ಆಕ್ರ ವಿಷ್ಟ ಕನ್ನಡ ಸಮ್ಮಿಳಿಣ**  
 San Jose McEnergy Convention Center, 150 W San Carlos St, San Jose, CA  
 August 29, 30 and 31st - 2014 (Labor day weekend)

ಸಾಧನೆ • ಸಂಪ್ರದಾಯ • ಸಂಪರ್ಕ

ಸ್ವಾನ್ ಮೊಸೆ ಮೆಕ್ಸಿಕೊ ಸಭಾಂಗಣದ ರಮಣೇಯ ಸೋಜೆ

ಕನ್ನಡ ನಾಡಿನ ಜನಪದ, ಕರ್ತೃ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಪ್ರದಾಯ ಜಾತ್ರೆಯಲ್ಲಿ  
 ನೀವೂ ನಮ್ಮ ಜೊತೆಗೆ ಉಂಟಾಗಿದ್ದೇವೆ!

For more details please visit [www.AKKAOnline.org/2014](http://www.AKKAOnline.org/2014)

# MORTGAGE & HOME FINANCING



**Experts  
you can trust  
for low interest rate  
home financing  
needs**

**Programs Available:**

- Purchase Loans
- Refinance Loans
- Commercial Loans
- Cash Out

**Specialties:**

- Interest only Loans
- Low Cost Refinance
- No PMI Programs
- FHA



**Ashok Lakshman**  
Mortgage Broker  
NMLS#238977



(An Illinois Residential  
Mortgage Licensee)

NMLS#237990

**Professional Mortgage Solutions, Inc.**

1776 Legacy Circle Suite 107 • Naperville, IL 60563

Off: 630.717.3600 • Toll Free: 877.867.6410 • Fax: 630.717.3601 • Cell: 630.205.8676

[www.pmsi.us](http://www.pmsi.us) • email: [ashok@pmsi.us](mailto:ashok@pmsi.us)



## ಇಕೆಳಿ ಮೇಸ್ಪೆ, ಕಾಫಿ ಕುಡಿನಿ – ಶಂಕರ ಹೆಗಡೆ, ನೇಪರವಿಲ್

**ಪ್ರೀತಿ** ವಲಿಯೊಂದನ್ನು ಮುಂದಿದುತ್ತ “ಇಕೆಳಿ ಮೇಸ್ಪೆ, ಕಾಫಿ ಕುಡಿನಿ,” ಎಂದಿದ್ದರು ಕರೆಗದ್ದೆಯ ಶೇರೂಗಾರರು. ಆ ಭಳ-ಫಳ ಹೊಳೆಯುವ ಪಾವಲಿ ನಾಣ್ಯ, ಮೇ ತಿಂಗಳ ಬೇಸಿಗೆಯ ಸಂಜೆ ಹೊತ್ತು ಉಬ್ಬಸು ಬಿಡುತ್ತ ಓಡಿ ಬಂದ ಶೇರೂಗಾರರು, ಶೇರೂಗಾರರಿಗೆ ಆಗಬಹುದಾದ ನಷ್ಟದಿಂದ ನಾನು ಪಾರು ಮಾಡಿದೆನಂಬ ಹೆಚ್ಚು, ಎಲ್ಲವೂ ನನಗಿನ್ನೂ ಹಚ್ಚೆ ಹಸುರಾಗಿ ನೆನಪಿದೆ. ಇದು ನಡೆದಧ್ವನಿ ಅಥವ್ಯಾ ಶತಮಾನಕ್ಕೂ ಹಿಂದೆ. ನಾನು ಏರಡು ತಿಂಗಳ ಮಟ್ಟಿಗೆ ಹಂಗಾಮೆ ಮೋಸ್ಪೆ ಮಾಸ್ಪರನಾಗಿದ್ದಾಗೆ. ನನ್ನ ಹದಿನಾರನೆ ವಯಸ್ಸಿನಲ್ಲಿ ಸಂಬಳ ಪಡೆದು ಮಾಡಿದ ನನ್ನ ಜೀವನದ ಮೊಟ್ಟ ಮೊದಲನೆ ನೌಕರಿಯ ಅನುಭವ. ಆಗಿನ ಕಾಲದಲ್ಲಿ ನಮೂರು ಅಡಿಕೆ ತೋಟಗಳಲ್ಲಿ ಕೆಲಸ ಮಾಡಲು ಕುಂದಾಮರದ ಕಡೆಯಿಂದ ಕೂಲಿಯವರು ಬರುತ್ತಿದ್ದರು, ಶೇರೂಗಾರ 20-25 ಕೂಲಿಕಾರರ ತಂಡದ ಗುಂಪಿಗೆ ಮುಖ್ಯ ಅಥವಾ ಮ್ಯಾನೇಜರ್. ತೋಟದ ಮಾಲಿ ಕರೊಡನೆ ಹಣಕಾಸಿನ ವ್ಯವಹಾರವೆಲ್ಲ ಶೇರೂಗಾರರಿದ್ದು.

ನಾನು ಮಟ್ಟಿ ಬೆಳೆದ ಉರು ಉತ್ತರ ಕನ್ನಡ ಜಿಲ್ಲೆ ಶಿರಸಿಯ ಹತ್ತಿರದ ಏಳು ಮನೆಗಳ ಒಂದು ಗುಡ್ಡಗಾಡು ಹಳ್ಳಿ ಎರಡೂವರೆ ಮೈಲು ದೂರದ ಹೇರೂರು, ಒಂದು ಮರಾತನ ದೇವಸ್ಥಾನ, ಮಸೀದಿ, 2-3 ಚಿಕ್ಕ ಅಂಗಡಿಗಳಿರುವ ಸಣ್ಣ ಪೇಟೆ. ಈ ಘಟನೆಯೆ ಏರಡು ವರ್ಷದ ಮೊದಲಷ್ಟೇ ಹೇರೂರಿಗೆ ಒಂದು ಬ್ರಾಂಚ್ ಮೋಸ್ಪೆ ಆಫೀಸ್ ಬಂತು. ನಮ್ಮ ಸರಕುಳಿ ಶಾಲೆಯ ನಾಯಕ ಮಾಸ್ಟರರು ಹೇರೂರು ಬ್ರಾಂಚ್ ಆಫೀಸನ್ನು ನಡೆಸುವ ಜವಾಬ್ದಾರಿ ಹೊತ್ತಿದ್ದರು. ಸಂಜೆ ಒಂದೆರಡು ತಾಸುಗಳ ಮಟ್ಟಿಗೆ ಮಾತ್ರ ಮೋಸ್ಪೆ ಆಫೀಸು ತೆರೆಯಲ್ಪಡುತ್ತಿತ್ತು. ನಾಯಕ ಮಾಸ್ಟರರು ಕುಮಟೆಯ ಕಡೆಯಿಂದ ಬರುತ್ತಿದ್ದರು. ಕುಟುಂಬವನ್ನು ತಮ್ಮೂರಿನಲ್ಲಿಯೇ ಬಿಟ್ಟು ಬಂದು, ಹಳ್ಳಿಯ ಮನೆಯೊಂದರಲ್ಲಿ ಅಭಿಧಿಯಾಗಿ ಉಳಿದುಕೊಳ್ಳತ್ತಿದ್ದರು. ರಚೆಯ ದಿನಗಳಲ್ಲಿಲ್ಲ ಉರಿಗೆ ಹೋಗಿ ಬರುತ್ತಿದ್ದರು.

ಹತ್ತೊಂಭತ್ತು ನೂರಾ ಅರವತ್ತೇನೇ ಇಸ್ತಿಯ ಬೇಸಿಗೆ ರಚೆ. ನಾನು ಆಗ ತಾನೆ ಒಂಭತ್ತನೇ ಇಯತ್ತೇ ಪರೀಕ್ಷೆ ಮುಗಿಸಿದ್ದೆ. ಜಾಣ ವಿದ್ಯಾರ್ಥಿ ಎಂದು ಹೆಸರು ಗೆಳಿಸಿದ್ದೆ. ಅಲ್ಲದೆ ಕ್ಲಾಸಿನಲ್ಲಿ ಉಳಿದ ಸಹಪಾಠಿಗಳಿಗಿಂತ ಸ್ವಲ್ಪ ಹಿರಿಯನೂ ಆಗಿದ್ದೆ. ನಾಯಕ ಮಾಸ್ಟರಿಗೆ ಬೇಸಿಗೆ ಸೂಟಿಗೆ ಉಳಿಗೆ ಹೋಗಬೇಕಿತ್ತು. ಶಾಲೆಗೆ ರಚೆ ಇದ್ದರೂ ಮೋಸ್ಪೆ ಆಫೀಸಿಗೆ ರಚೆ ಇಲ್ಲವೆಷ್ಟೇ! ನಾಯಕ ಮಾಸ್ಟರರು ಏರಡು ತಿಂಗಳ ಮಟ್ಟಿಗೆ ಮೋಸ್ಪೆ ಆಫೀಸಿನ ಕೆಲಸವನ್ನು ನನಗೆ ಒಪ್ಪಿಸಿದಾಗ ನಾನೂ ಮೋಸ್ಪೆ ಮಾಸ್ಪರನಾದೆ!

ಮೋಸ್ಪೆ ಆಫೀಸು ಇರುವದು ಉಸ್ಕಾನ್ ಸಾಕೆಬರ ಜವಳಿ ಅಂಗಡಿಯ ಅಟ್ಟದ ಮೇಲಿನ ಒಂದು ಚಿಕ್ಕ ರೂಪು. ಆಗಿನ್ನೂ ನಮೂರಿಗೆ ವಿದ್ಯುತ್ ಸೌಕರ್ಯ ಒದಗಿರಲಿಲ್ಲ. ನಾನು ದಿನಾಲು ಸುಮಾರು ಮಧ್ಯಾಹ್ನ ಮೂರು-ಮೂರುವರೆಯ ಹೊತ್ತಿಗೆ ಹೋಗಿ, ಕತ್ತಲೆ ಆಗುವದರೊಳಗೆ ಮೋಸ್ಪೆ ಆಫೀಸ್ ಮುಚ್ಚಿ ಮನೆಗೆ ಬರುತ್ತಿದ್ದೆ. ನಾವು ಮೂವರು ಕೆಲಸಗಾರರು. ಮೋಸ್ಪೆ ಮಾಸ್ಪರನಾದ ನನಗೆ ತಿಂಗಳಿಗೆ ಮೂವತ್ತು ರೂಪಾಯಿ ಸಂಬಳ.

ಗುಡಿಗಾರರ ನಾಗೇಶ ಮೋಸ್ಪೆ ಮ್ಯಾನ್. ಸ್ವೇಕಲ್ ಅಂಗಡಿಯ ಸುಲೇಮಾನ್ ರನ್ನೂ. ಅವರಿಬ್ಬರಿಗೂ ತಲಾ ಮೂವತ್ತೆಯ ರೂಪಾಯಿ ಸಂಬಳ. ನಾಗೇಶ ಮತ್ತು ಸುಲೇಮಾನ್ ಇಬ್ಬರೂ ನನಗಿಂತ ಹಿರಿಯರು. ಇಪ್ಪತ್ತುಲ್ಕು-ಇಪ್ಪತ್ತೆಯ ವಯಸ್ಸಿರಬಹುದು. ಸುಲೇಮಾನನ ಕೆಲಸ ಪ್ರತಿದಿನ ಬೆಳಗ್ಗೆ, ಹೇರೂರಿನಿಂದ ಹೊರಹೋಗುವ ಅಂಚಿಗಳ ಸೀಲಾದ ಬ್ಯಾಗ್‌ನ್ನು ಮುಖ್ಯ ಕಚೇರಿ ಸಂಪವಿಂದಕ್ಕೆ ಒಯ್ಯವದು, ಮತ್ತು ಅಲ್ಲಿಂದ ಹೇರೂರು ಆಫೀಸಿಗೆ ಒಳಬರುವ ಅಂಚೆ ಬ್ಯಾಗ್‌ನ್ನು ತರುವದು. ಗುಡಿಗಾರ ನಾಗೇಶನ ಕೆಲಸ ಸುತ್ತಲಿನ ಹಳ್ಳಿಗಳಿಗೆ ತಿರುಗಿ ಅಂಚೆ ಹಂಚುವದು. ನನ್ನ ಕೆಲಸ ಬಂದ ಅಂಚೆ ಬ್ಯಾಗಿನ ಸೀಲು ಒಡೆದು ತೆರೆದು, ವಿತರಣೆಗಾಗಿ ಗುಡಿಗಾರ ನಾಗೇಶನಿಗೆ ಒಪ್ಪಿಸುವದು. ಹೊರಗೆ ಹೋಗುವ ಅಂಚಿಗಳನ್ನು ಬ್ಯಾಗಿನಲ್ಲಿ ತುಂಬಿ ಸೀಲು ಮಾಡಿ ಸುಲೇಮಾನನಿಗೆ ಒಪ್ಪಿಸುವದು. ಸೀಲು ಮಾಡಲು ಮೋಸ್ಪೆ ಆಫೀಸು ಚಿಹ್ನೆಯು ಕಂಬಿನ ಒಂದು ಮೊಹರು ಮತ್ತು ಕೆಂಪು ಬಣ್ಣದ ಅರಗಿನ ಸ್ಕೆರ್ಟು. ಬ್ಯಾಗಿನ ಬಾಯಿಯ ಸುತ್ತ ಇರುವ ಉಂಗುರಗಳ ಮಧ್ಯೆ ಮೋಸ್ಪೆಸಿದ ಪ್ಲಾಸ್ಟಿಕ್ ದಾರವನ್ನು ಎಳೆದು ಗಂಟು ಹಾಕಿ, ಗಂಟಿನ ಮೇಲೆ, ಅರಗಿನ ಸೀಲು ಹಾಕಬೇಕು. ಚಿಮಣಿ ದೀಪದ ಕಾವಿನಿಂದ ಅರಗನ್ನು ಗಂಟಿನ ಮೇಲೆ ಕರಗಿಸಿ, ಮೊಹರನ್ನು ಒತ್ತಿ ಸೀಲು ಮಾಡಬೇಕು. ಸ್ವಲ್ಪ ಕಷ್ಟದ ಕೆಲಸ. ಸಂಪವಿಂದದಿಂದ ಬಂದ ಅಂಚೆ ಬ್ಯಾಗ್‌ನ್ನು ನಾನು ತೆರೆಯುವಾಗ, ಮತ್ತೆ ಹೊರಗೆ ಹೋಗುವ ಅಂಚಿಗಳ ಬ್ಯಾಗ್‌ನ್ನು ಸೀಲು ಮಾಡುವಾಗ, ನಾಗೇಶ ಸಾಕ್ಷಿಯಾಗಿ ನಿಂತು, ನನಗೆ ಸಹಾಯ ಮಾಡುತ್ತಿದ್ದ ಹಚ್ಚು ಜಾಗರೂಕತೆಯ ಕೆಲಸ ಹಣಕಾಸಿನದು. ಹೊರಗಿನಿಂದ ಬರುವ ಮನಿಯಾಡರುಗಳು ಕಡಿಮೆ. ಆದರೆ ಹೊರಗೆ ಹೋಗುವ ಮನಿಯಾಡರುಗಳು ತಕ್ಕುಮಟ್ಟಿಗೆ ಇರುತ್ತಿದ್ದವು. ಹಣಕ್ಕು, ಮನಿಯಾಡರ್ ಘಾರ್ಮಗಳಿಗೂ ತುಲನೆ ಮಾಡಿ ಸರಿ ಇದೆ ಎಂದು ಖಾತ್ರಿ ಮಾಡಿಕೊಳ್ಳಬೇಕಿತ್ತು. ನಾಗೇಶನಿಗೆ ವಿತರಣೆಗೆ ಕೊಡುವಾಗಲೂ, ತುಲನೆಯ ಅವಶ್ಯಕತೆ ಇತ್ತು. ಬಹಳಷ್ಟು ಜನ ಮೋಸ್ಪಾಫಿಸಿಗೇ ಬಂದು ಹಣ ಪಡೆಯುತ್ತಿದ್ದಿರಿಂದ ನಾಗೇಶನಿಗೆ ಹಚ್ಚು ಮನಿಯಾಡರುಗಳನ್ನು ಒಯ್ಯಬೇಕಾಗುತ್ತಿರಲಿಲ್ಲ..

ಆಗಿನ ಕಾಲದ ಹಳ್ಳಿಯ ಮೋಸ್ಪೆ ಮಾಸ್ಪರ ಇನ್ನೊಂದು ಆಹ್ಲಾದದ ಕೆಲಸವೆಂದರೆ, ಅಷ್ಟೇನೂ ಒಂದು ಬರೆಯಲು ಬಾರದ ಗ್ರಾಹಕರಿಗೆ ಸಹಾಯ ಮಾಡುವದು. ಮುಖ್ಯವಾಗಿ ಮನಿಯಾಡರ್ ಘಾರ್ಮ ತುಂಬಿ ಕೊಡುವದು, ಪತ್ರಗಳಿಗೆ ವಿಳಾಸ ಬರೆದು ಸಾಂಪು ಅಂಟಿಸುವದು, ಹಲವೊಮ್ಮೆ ಇಡೀ ಪತ್ರವನ್ನೇ ಬರೆದು ಕೊಡುವದು ಮತ್ತು ಓದಿ ಹೇಳುವದು. ಹಾಗೆ ನೋಡಿದರೆ, ನನ್ನ ಮಾಮೂಲಿ ಕೆಲಸಕ್ಕಿಂತ, ಈ ಕೆಲಸವೇ ಹಚ್ಚಿದ್ದು, ತುಂಬ ಸಂಕೊಷಕರವೂ ಆಗಿತ್ತು. ನನ್ನ ಸಂತೋಷಕ್ಕೆ ಇನ್ನೊಂದು ಕಾರಣವೆಂದರೆ, ಇಪ್ಪಗಳಿಂದ ನನಗೆ ಒಂದಾಣೆ, ಏರಡಾಣೆ ಬಹ್ಕಿಸು ಕೂಡ ಸಿಗುತ್ತಿತ್ತು. ತಂಡದವರು ತಮ್ಮ ಹಂಡಿರು-ಮಕ್ಕಳಿಗೆ ನಿಯತ್ತಾಗಿ ಹತ್ತೊ-ಇಪ್ಪತ್ತೊ ರೂಪಾಯಿ ಹಣ ಕಳಿಸುತ್ತಿದ್ದರು. ಹೇರೂರಿನ ಸುತ್ತ-ಮತ್ತುಲಿನ ಹಳ್ಳಿಗಳಿಂದ ದಿನಾಲೂ ಒಂದರೆ ಜನರಾದರೂ ಮನಿಯಾಡರ್ ಮೂಲಕ ಹಣ ಕಳಿಸಲು ಬರುತ್ತಿದ್ದರು. ಆಗೇಗ ಶೇರೂಗಾರರೇ ಬಂದು ನೂರಿನ್ನಾರು ರೂಪಾಯಿಗಳ ದೊಡ್ಡ ಮೊತ್ತದ ಮನಿಯಾಡರ್ ಮಾಡುತ್ತಿದ್ದುದುಂಟು.

(ಮುಂದಿನ ಮಟ್ಟದಲ್ಲಿ ಮುಂದುವರದಿದೆ)

## ಮರೆಯಲಾಗದ ನೆನಪು - ಶ್ರೀಮತಿ ಚಂದ್ರಶೇಖರ ಅಡಿಗ, ದಾವಣಗೆರೆ

**ಮ**ನುಡ್ಡಿ ಜೀವನ ಅತಿ ಅಮೂಲ್ಯವಾದುದು. ಜೀವನವೆಂಬ ಹೋಗುತ್ತಿರುತ್ತದೆ. ಕೆಲವೊಂದು ಘಟನೆಗಳು ಬಂದು ಮರೆಯದಂತೆ ನಿಂತು ಬಿಡುತ್ತದೆ. ಅಂತಹುದೆ ಒಂದು ಅನುಭವ ಎರಡು ವಿಭಿನ್ನ ರೀತಿಯಲ್ಲಿ ಆದದ್ದು ನಿಮ್ಮಲ್ಲಿ ಹಂಚಿ ಕೊಳ್ಳುತ್ತೇನೆ.

1980 ವರ್ಷ - ಡಿ.ಕಿ. ಜಿಲ್ಲೆಯ ಕುಂದಾಪುರ ತಾಲೋಕಿನ ಪುಟ್ಟಹಳ್ಳಿ (ನಾಲ್ಕುರು). ಮಳೆಗಳ, 4 ದಿನಗಳಿಂದ ಭಾರಿ ಮಳೆ. ಮನೆಯಲ್ಲಿ ಮದುವೆ. ಬಸ್ಸಿನಿಂದ ಮನೆಗೆ ಬರಲು 2 ಕಿ.ಮೀ ನಡೆಯಬೇಕು. ಮನೆಯವರಲ್ಲಿಗೂ ಜಿಂಕೆ. ಹೀಗೆ ಮಳೆ ಬರುತ್ತಿದ್ದರೆ ಹೀಗೆ ಮದುವೆ ಮಾಡುವುದು? ಬಂದ ಬಂಧು ಬಳಗದವರನ್ನು ಎಲ್ಲಿ ಕುಳಿರಿಸುವುದು ಎಂದು. ಏಕೆಂದರೆ ಮನೆಯ ಮುಂದೆ ತೆಂಗಿನ ಗರಿಯ ಜಪ್ಪರು. ಮಳೆ ಬಂದರೆ ನೀರೆಲ್ಲ ಸೆಲದ ಮೇಲೆ. ಆಗ ನಮ್ಮ ಪಕ್ಕದ ಮನೆಯವರು ಬಂದು ‘ಮದುವೆಯ ಕರ್ಯಾರಿ ಹೀಗೆ ನಡೆಯುತ್ತಿದೆ? ಮಹುಗ ಹೇಗಿದ್ದಾನೆ? ಹೀಗೆ ಮಾತನಾಡುತ್ತಾನೆ?’ ಎಂದು ಕೇಳಿದಾಗ, ನಮ್ಮ ಮನೆಯವರಿಗೆ ಅರಿವಾದದ್ದು - ಮಹುಗ, ಮಹುಗಿ ನೋಡಲು ಬಂದಾಗ ಮಾತನಾಡಲೇ ಇಲ್ಲ, ನಿಶ್ಚಿತಾರ್ಥಕ್ಕೆ ಹಿರಿಯರು ಬಂದಿದ್ದರು, ಮಹುಗ ಬರಲಿಲ್ಲ. ಹಾಗೆ ನಮ್ಮ ಮನೆಯವರು ಯಾರು ಮಹುಗ ಮಾತನಾಡಿದ್ದು ನೋಡಲೇ ಇಲ್ಲ.

ಹಾಗೆ ಮದುಮಗಳಾದ ನನ್ನಲ್ಲಿ ಆ ದಿನ ಇದ್ದ ಮನಸ್ಸಿನ ತಳಮಳದಲ್ಲಿ ರಾತ್ರಿ ನಿಧ್ಯೇಯೇ ಬರಲಿಲ್ಲ. ಹೆದರಿಕೆಯಲ್ಲಿ ರಾತ್ರಿ ಹೀಗೆ ಮುಗಿಯುತ್ತದೆ ಎನಿಸುತ್ತಿತ್ತು. ಬೆಳಗಾಯಿತು ಮಳೆ ನಿಂತಿತು. ಮದುವೆ ಜರುಗಿತು. ನಂತರ

ನಮ್ಮ ಪತಿಯವರು ತಮ್ಮ ಬಂಧು ಬಳಗದವರನ್ನೆಲ್ಲ ಪರಿಚಯ ಮಾಡಿಸಲು “ಶ್ರೀಮತಿ, ಬಾ ಇಲ್ಲಿ” ಎಂದು ನಗುತ್ತಾ ಕರೆದಾಗ ನನ್ನ ವ್ಯದಯ ‘ಅಬ್ಬಿ! ಇವರು ಮಾತನಾಡಿಸಿದರಲ್ಲ!, ಇವರು ಮಾತನಾಡಿದರಲ್ಲ’, ಎಂದು ಆನಂದದಿಂದ ಕಣ್ಣ ತುಂಬಿ ಬಂತು. ಹೀಗೆ ನನ್ನ ಹಿಂದಿನ ದಿನದ ರಾತ್ರಿಯ ಹೆದರಿಕೆಯಿಂದ ಹಗೆಲಾದ ಅನುಭವ ಮರೆಯಲಾಗದ್ದು.

2011 ವರ್ಷ. ಮದುವೆಯಾಗಿ 31 ವರ್ಷಗಳ ನಂತರ ಯಂತೋಪಿನ ನಾವೆಗೆ ಬೇಸಿಗೆ ಕಾಲ ನನ್ನವರು ಮಕ್ಕಳ ಮೊಮ್ಮೆಕ್ಕಳು ಅಳಿಯಂದಿರ ಜೊತೆಗೆ ಪ್ರಯಾಣ ಮಾಡಿದ್ದೇವು. ಅಲ್ಲಿ ಬೆಟ್ಟ, ಗುಡ್ಡಗಳು, ನದಿಗಳು. ಹಸಿರು ಸೀರೆಯ ಮೇಲೆ ಮುತ್ತಿನ ಮುಣೈಯನ್ನು ಹೋಗಿಸಿದರೆ. ಹಸಿರು ಬೆಟ್ಟದ ಮೇಲೆ ಮಂಜುಗಡ್ಡಗಳು ಅಲ್ಲಲ್ಲಿ ಇದ್ದ ನೋಡಲು ಮನ ಮೋಹಕವಾಗಿತ್ತು. ಒಮ್ಮೆ ಬೆಟ್ಟ ಪರಿದರೆ ಮತ್ತೊಮ್ಮೆ ಇಳಿದು ನದಿಯ ದಂಡೆಗೆ ಬರುತ್ತಿದ್ದೇವು. ನಿಜವಾಗಿಯೂ ಪ್ರಕೃತಿಯಲ್ಲಿ ಇಂತಹ ಸೌಬಗ್ಯರುವುದು ನೋಡಿ ಆಷ್ಟ್ಯಾಯವಾಯಿತು. ಇದಲ್ಲದೆ ಇನ್ನೊಂದು ವಿಶೇಷತೆ ಎಂದರೆ ಅಲ್ಲಿ ರಾತ್ರಿಯೇ ಆಗಲಿಲ್ಲ. 24 ತಾಸು ಸಹ ಹಗಲೇ ಆಗಿದ್ದ ನನ್ನ ಮನಸ್ಸು ಸಂಸಾರದ ಜೊತೆಗೆ ರಾತ್ರಿಯೇ ಆಗದ ಪ್ರಕೃತಿಯ ಸೌಬಗ್ಯನ್ನು ನೋಡಿ ಸಂತೋಷದಿಂದ ಬೆಳಕಾಗಿತ್ತು.

ಹೀಗೆ ಮನಸ್ಸಿನ ಪಟಲದಲ್ಲಿದ್ದ ಮರೆಯಾಗಿದ್ದ ಮರೆಯಲಾಗದ ಮದುವೆಯ ಹಿಂದಿನ ಹೆದರಿದ ಆ ರಾತ್ರಿಯ ದಿನ, ಹಾಗೆ ಸಂತೋಷದಲ್ಲಿದ್ದಾಗ ರಾತ್ರಿಯೇ ಆಗದ ನಾವೆಯಲ್ಲಿದ್ದ ದಿನ ನನ್ನ ಜೀವನದ ಮರೆಯಲಾಗದ ಹಗಲು ರಾತ್ರಿಯ ದಿನ.

### ಇಕ್ಕೆ ಮೇಷ್ಟ್, ಕಾಫಿ ಕುಡಿನಿ (ಹಿಂದಿನ ಪುಟದಿಂದ)

ಕೇಳಿನದ ಪ್ರಾರಂಭದಲ್ಲಿ ಹೇಳಿದ ಘಟನೆ ನಡೆದದ್ದು ಹೀಗೆ. ಒಂದು ಮಧ್ಯಾಹ್ನ ಕೆರೆಗದ್ದೆ ಉರಿನ ಶೇರೂಗಾರರು ಬಂದು ಎರಡು ನೂರು ರೂಪಾಯಿ ಮನಿ ಆಡರ್‌ ಮಾಡಬೇಕೆಂದರು. ಸರಿ, ಘಾರ್‌ ತುಂಬಿ ಆದ ಮೇಲೆ ಶೇರೂಗಾರರು ನೂರು ರೂಪಾಯಿಗಳ ಎರಡು ನೋಟುಗಳನ್ನು ಕೊಟ್ಟರು. ದೊಡ್ಡ ಮೊತ್ತದ ಹಣ ತೆಗೆದುಕೊಳ್ಳುವಾಗ ಪರೀಕ್ಷೆಸಿಬೇಕೆಂದು ನಾಯಕ ಮಾಸ್ತರರು ಮೊದಲೇ ಎಚ್ಚರಿಕೆ ಕೊಟ್ಟಿದ್ದರು. ಎರಡೂ ನೋಟುಗಳನ್ನು ಬೆಳಕಿಗೆ ಹಿಡಿದು ತುಂಬ ಕಾಳಜಿಯಿಂದ ನೋಡಿದೆ. ಒಂದರಲ್ಲಿ, ಮಧ್ಯದಲ್ಲಿ ಅಡಗಿದ ಗರೆ ಕಾನೀಸಿತು. ಇನ್ನೊಂದರಲ್ಲಿ ಕಾಣಿಸಲಿಲ್ಲ. ಹೆದರಿಕೆಯಾಯಿತು. “ಇದು ಹೋಟಾ ನೋಟು, ಶೇರೂಗಾರರೇ”. ಎಂದೆ. ಆಗ ನೋಡಬೇಕಿತ್ತು, ಶೇರೂಗಾರರ ಹೋರೆ. ಅವರದು ದೊಡ್ಡ, ದಪ್ಪ ಶರೀರ. ಮೇ ತಿಂಗಳ ಉರಿ ಬಿಸಿಲಿನಲ್ಲಿ ಮೂರು ಮೈಲು ನಡೆದು ಬಂದಾಗಲೇ ಹಣಕೆಯ ಮೇಲಿನ ಬೆವರು ಮೋರೆಯ ಮೇಲೆಲ್ಲ ಹರಿಯುತ್ತಿತ್ತು. ಈಗಂತೂ ಮತ್ತಪ್ಪು ಬೆವರಿ ಕಟ್ಟಿಟರು. “ಈಗ ಅಷ್ಟೇ ಹೆಗಡೆರಿಂದ ಗುಟ್ಟಿಗೆ ಹಣ ತಕಂಡ್ ಸೀದ ಇಲ್ಲೇ ಬಂದಿವ್ವಿ ಹೆಗಡೇರು

ಮೋಸ ಮಾಡಿದ್ದ ಕಾಣ್ಣೆ” ಎನ್ನುತ್ತ ಎರಡೂ ನೋಟುಗಳನ್ನು ತಿರುಗಿ ಪಡೆದು, ದಾಪುಗಾಲಿನಲ್ಲಿ ತಕ್ಣಣ ನಡೆದೆಬಿಟ್ಟರು. ಆಗಲೇ ಸಂಜೆಯಾದ್ದರಿಂದ ಅಂದಿನ ಕೆಲಸ ಮುಗಿಸಿ, ಮನೆಗೆ ಬಂದೆ. ಸುಮಾರು ಏಳಾವರೆ ಗಂಟೆಯ ಹೊತ್ತಿಗೆ, ಶೇರೂಗಾರರು ಏದುಸಿರು ಬಿಡುತ್ತ, ನಮ್ಮ ಮನೆಗೇ ಬಂದು ಎರಡು ನೋಟುಗಳನ್ನು ಕೈಯಲ್ಲಿಟ್ಟು ನೋಡಿಕೊಳ್ಳು ಎಂದರು. ದೀಪದ ಬೆಳಕಿಗೆ ಅಡ್ಡ ಹಿಡಿದು ನೋಡಿ, ಎರಡರಲ್ಲೂ ಗರೆ ಇದೆ ಎಂದು ಖಾತ್ರಿ ಮಾಡಿಕೊಂಡು, ಸರಿ ಇದೆ ಎಂದೆ. ಶೇರೂಗಾರರಿಗೆ ಸಂತೋಷವಾಯಿತು. ನನ್ನಮ್ಮೆ ಕೊಟ್ಟ ಪಾನಕ ಕುಡಿದು, ಸಮಾಧಾನದ ನಿಟ್ಟಿಸಿರು ಬಿಟ್ಟು, ನನ್ನ ಮುಂದೆ ನಾಲ್ಕುಕೆಯ ನಾಣ್ಯ ಇಟ್ಟಿ, “ಉಪಕಾರ ಆಯಿತು, ಇಕ್ಕೆ ಮೇಷ್ಟ್, ಕಾಫಿ ಕುಡಿನಿ” ಎಂದರು. ನನಗೆ ಮಾಮುಲಿಯ ಜವಲಿಗಿಂತ ದುಪ್ಪಬ್ಬಿ ಭಕ್ತಿಸ್ ನೋಡಿ ಖಾತ್ರಿಯಾಯಿತು. ಅದು ನಿಜವಾಗಿಯೂ ಖೋಟಾ ನೋಟೇ ಆಗಿತ್ತೇ ಎಂದು ಪತ್ತೆ ಹಚ್ಚುವ ಗೊಡವೆಗೆ ಮಾತ್ರ ಎಂದೂ ಹೋಗಲಿಲ್ಲ.

## ಮರೆಯಲಾದಿತೆ ಅ ಬಸ್ಸನ್‌

- ನಳಿನಿ ಮೈಯ

**"ಬೈ ಮಾರ್ಹ"** ಎಂದಳು ಅನಿತ ಬಸ್ಸಿನಲ್ಲಿ ಕುಳಿತು ತಾಯಿಗೆ ಕೈ ಬೀಸಿ. "ಬೈ ಪಟ್ಟಿ" ಎನ್ನವಾಗ ಶಾಲೀನಿಯ ಏದೆ ದವಗುಟ್ಟಿತ್ತು. ಈಗ ನಾನು ಮಾಡುತ್ತಿರುವುದು ಸರಿಯಿ? ಏನಾದರೂ ಹೆಚ್ಚು ಕಡಿಮೆ ಆದರೆ ಏನು ಗತಿ! ಎಂಬ ತಳವಳದಲ್ಲಿ ಬೇಯಿತ್ತಿದ್ದಳು ಅವಳು. "ಅನಿತ ಏನೂ ಚಿಕ್ಕ ಮಗುವಲ್ಲ. ಆಗಲೇ ಹದಿನೆಂಟು ವರ್ಷ ಅವಳಿಗೆ. ಬುದ್ಧಿ ಮಾಂದ್ಯತೆ ಇರುವುದು ಹೊದಾದರೂ ಈಗಾಗಲೇ ಹಲವಾರು ಬಾರಿ ನನ್ನ ಜೊತೆ ಇದೇ ದಾರಿಯಲ್ಲಿ ಇದೇ ಬಸ್ಸಿನಲ್ಲಿ ಹೋಗಿ ಬಂದು ಮಾಡಿಲ್ಲವೆ? ಈ ದಿನ ಮೊದಲ ಬಾರಿಗೆ ಅವಳೊಬ್ಬಳೇ ಹೋಗುತ್ತಿದ್ದಾಳೆ. ಅಷ್ಟೇ. ಅವಳು ಇಳಿಯುವ ಬಸ್ ಸ್ವಾಪಿನಲ್ಲಿ ನಾನೇ ಅವಳಿಗಾಗಿ ಕಾಯುತ್ತು ಇತ್ತೀನಲ್ಲ." ಎಂದು ಸಮಾಧಾನ ಹೇಳಿಕೊಂಡಳು. ಅನಿತಳಿಗೆ ಸ್ವತಂತ್ರವಾಗಿ ಬಸ್ಸಿನಲ್ಲಿ ಕೆಲಸಕ್ಕೆ ಹೋಗಲು ಎಷ್ಟು ದಿನಗಳಿಂದ ತರಬೇತಿ ಕೊಡುತ್ತಿದ್ದಳು! ಒಂದು ಅಂಗಡಿಯ ರ್ಯಾಶಿಯರ್ ಕೌಟಿನಲ್ಲಿ ಬ್ಯಾಗಿಗೆ ಸಾಮಾನುಗಳನ್ನು ತುಂಬುವ ಕೆಲಸ ಅನಿತಳಿಗೆ. ಮಗಳ ಜೊತೆ ತಾನೂ ಬಸ್ಸಿನಲ್ಲಿ ಹೋಗಿ, ನಡುವೆ ಸಿಕ್ಕುವ ಬಿಲ್ಲಿಂಗುಗಳು, ಇತರ ಬಸ್ ಸ್ವಾಪುಗಳನ್ನು ತೋರಿಸಿ, ಅವಳು ಇಳಿಯಬೇಕಾದ ಸ್ವಾಪ್ ಯಾವುದೆಂದು ತಿಳಿಯವಡಿಸಿ ಎಲ್ಲ ಮಾಡಲು ತಿಂಗಳಳಿಗೆ ಬೇಕಾಗಿದ್ದವು. ಈ ದಿನ ಆ ಎಲ್ಲ ಪ್ರಯತ್ನದ ಸಾಫಲ್ಯಕ್ಕೆ ಮುಹೂರ್ತ ಬಂದಿತ್ತು. ಮೊದಲ ಬಾರಿಗೆ ಅನಿತ ಒಬ್ಬಳೇ ಬಸ್ಸಿನಲ್ಲಿ ಕೆಲಸದಿಂದ ಮನಿಗೆ ಹೋಗುತ್ತಿದ್ದಳು. ಶಾಲೀನಿ ಕಾರಿನಲ್ಲಿ ಹೋಗಿ ಮನಿಯ ಹತ್ತಿರದ ಬಸ್ ಸ್ವಾಪಿನಲ್ಲಿ ಅವಳಿಗಾಗಿ ಕಾಯಬೇಕೆಂದು ಒಪ್ಪಂದವಾಗಿತ್ತು ತಾಯಿ-ಮಗಳ ನಡುವೆ.

ಹೊರಟೇಬಿಟ್ಟಿತು ಬಸ್ಸು. ಹೊನೆಯ ಬಾರಿ ಶಾಲೀನಿ ಮಗಳ ಕಡೆ ನೋಡಿದಾಗ ಅವಳ ತುಟಿಗಳಲ್ಲಿ ನಗು ಇದ್ದರೂ ಕಣ್ಣಿಲ್ಲಿ ಆತಂಕ ಮೂಡಿರುವುದು ಗಮನಕ್ಕೆ ಬಾರದೆ ಇರಲಿಲ್ಲ. ಎಷ್ಟಾದರೂ ತಾಯಿ ಹೃದಯ. ಮಗಳ ಉಸಿರಿನ ಉಚ್ಛಾಸ, ನಿಶ್ಚಯ ಕೂಡಾ ಅಷ್ಟು ದೂರದಲ್ಲಿ ಕೇಳಬಲ್ಲಳು ಅವಳು. ಆದರೆ ಈ ಬಸ್ಸು ಈ ಕಡೆ ಯಾಕೆ ಹೋಗುತ್ತಿದೆ? ನಮ್ಮ ಮನೆ ಇರುವುದು ಆ ಕಡೆ! ಪಕ್ಕದಲ್ಲಿ ನಿಂತಿದ್ದ ಯಾರನ್ನೋ ಕೇಳಿದಳು. "ಇದು ನಂಬರ್ ಒಂಜ ಬಸ್ ಅಲ್ಲವು? ಯಾಕೆ ಈ ಕಡೆ ಹೋಗ್ತಾ ಇದೆ?" ಆತ ಹೇಳಿದರು- "ಹೌದು ಇದು ಒಂಜ ಬಸ್ಸೇ. ಆದರೆ ಒಂಜ ನಾತೋ. ನಿಮಗೆ ಆ ಕಡೆ ಹೋಗಬೇಕಾದರೆ ಒಂಜ ಸೌತ್ ಬಸ್ಸಿಲ್ಲ ಹೋಗಬೇಕು." ಶಾಲೀನಿಯ ಎದೆ ಧಸ್ಯೆಂದಿತು. "ಅಯೋ ನಾನು ನನ್ನ ಮಗಳನ್ನು ರಾಂಗ್ ಬಸ್ಸಿಗೆ ಹತ್ತಿಸಿಬಿಟ್ಟೇ. ಅವಳಿಗೆ ಬುದ್ಧಿ ಮಾಂದ್ಯತೆ ಬೇರೆ ಇದೆ. ಏನು ಮಾಡೋದಿಗೆ?" ಎಂದು ಕಳವಳದಲ್ಲಿ ಹೇಳುವಾಗ ಅವಳ ಕಣ್ಣಿಲ್ಲಿ ನೀರೇ ಬಂದಿತ್ತು. ಬಸ್ ಸ್ವಾಪಿನಲ್ಲಿದ್ದ ಜನರಿಗೂ ದಿಗಿಲಾಯಿತು. "ಬೇಗ ಕಾರಿನಲ್ಲಿ ಆ ಬಸ್ಸನ್ನು ಘಾಲೊ ಮಾಡಿ." ಎಂದರು. ಯಾರೋ ಆ ಬಸ್ಸು ಹೋಗುವ ದಾರಿಯ ರೂಟ್ ಮ್ಯಾಪ್ ಹೊಟ್ಟರು. ಅದನ್ನು ಕೈಯಲ್ಲಿ ಹಿಡಿದು ಕಾರಿನ ಕಡೆ ಒಡಿದಳು ಶಾಲೀನಿ.

ಹಾಗೂ ಹೀಗೂ ಕಾರನ್ನು ತಲುಪಿ ಬೇಗ ಬಸ್ಸು ಹೋದ ದಾರಿಯಲ್ಲಿ ಕಾರ್ ಒಡಿಸಿದಳು. ಮಧ್ಯ ಒಂದು ರೈಲ್ ವೇ ಕ್ರೂಸಿಂಗ್ ಸಿಕ್ಕಿತು. ಅವಳ ಅದ್ವಾಪ್ತಕ್ಕೆ ಅದೇ ಸಮಯಕ್ಕೆ ಟ್ರೈನ್ ಬಂದು ಇನ್ನಷ್ಟು ತಡವಾಯಿತು. ದೇವರನ್ನು ಬೇಡಿಕೊಳ್ಳುತ್ತಾ ತನ್ನನ್ನೇ ಶಪಿಸಿಕೊಳ್ಳುತ್ತಾ ಒದ್ದುಡುವ ಜೀವ

ಹೊತ್ತು ಕಾರನ್ನು ನಡೆಸಿದಳು ಆಕೆ. ಇದೇನಿದು? ರಸ್ತೆ ರಿಪೇರಿ. ಏನೋ ಡಿಟೂರ್ ಹಾಕಿದ್ದಾರೆ. ಆದರೆ ಬಸ್ಸು ಇದೇ ಡಿಟೂರ್ ತಗೊಂಡಿತಾ? ಅಯ್ಯೋ ದೇವರೇ! ಹೆಣ್ಣು ಮುಡುಗಿ ಬೇರೆ. ಎಲ್ಲಿ ಇಳಿತಾಳೋ! ಏನು ಕಢೆಯೋ! ಮುಂದೆ ಏನೇನು ಅನಾಹತ ಕಾದಿದೆಯೋ!!

ಇದೀಗ ಇನ್ನು ಮುಂದೆ ಎಲ್ಲೆಲ್ಲೋ ಡ್ರೈವ್ ಮಾಡುವುದಕ್ಕಿಂತ ಬಸ್ ಕಂಪನಿಗೆ ಫೋನ್ ಮಾಡೋದೇ ಒಳ್ಳೆಯದು ಅಂತ ನಿರ್ಧರಿಸಿದಳು ಶಾಲೀನಿ. ಆದರೆ ಆ ಕಾಲ ಸೇಲ್ ಫೋನಿಗಿಂತಲೂ ಮುಂಚಿನ ಕಾಲ. ಈಗ ಯೋಚಿಸುವಾಗ ಆಗಿನ ಕಾಲದಲ್ಲಿ ಜನ ಎಮ್ಜೆನ್ಸಿ ಬಂದರೆ ಹೇಗವ್ವು ನಿಭಾಯಿಸುತ್ತಿದ್ದರು ಅನ್ನಿಸುತ್ತೇ. ಅಲ್ಲೇ ಇದ್ದ ಫೋನ್ ಬೂತ್ ಹತ್ತಿರ ಕಾರು ನಿಲ್ಲಿಸಿ ಕೂಡಲೇ ಫೋನ್ ಕೈಗೆತ್ತಿಕೊಂಡಳು. ಆದರೆ ಆ ಫೋನ್ ಬೂತಿನ ಗಂಟಲಲ್ಲಿ ತುರುಕಲು ಪ್ರಸಿದ್ಧಲ್ಲಿ ಜಿಲ್ಲರೆ ಇರಲಿಲ್ಲ. ಎದುರಿಗೆ ಕಂಡ ದಂತಿನ್ ದೋನಟ್ ಅಂಗಡಿಗೆ ನುಗ್ಗಿ "ಷ್ಟಿಎಸ್ ನನಗೆ ಜಿಲ್ಲರೆ ಹೊಡಿ. ಅಜೆಂಟಾಗಿ ಕಾಲ್ ಮಾಡಬೇಕು." ಎಂದಳು. ರ್ಯಾಶಿಯರ್ ಅವಳನ್ನು ಲೆಕ್ಕಿಸಿದೆ ಸಾಲಾಗಿ ನಿಂತಿದ್ದ ಇತರ ಗಿರಾಕಿಗಳನ್ನು ಹ್ಯಾಂಡಲ್ ಮಾಡುತ್ತಿದ್ದ. ಇಪ್ಪತ್ತು ವರ್ಷ ವಯಸ್ಸಿರುವುದು ಅವನಿಗೆ. ಹೇಗೆ ಗೊತ್ತಾಗಬೇಕು ಜೀವನದ ಕಷ್ಟ, ಜಂಜಾಟ? ಅಲ್ಲೇ ಇದ್ದ ಗಿರಾಕಿಗಳಲ್ಲಿ ಒಬ್ಬಾತ ತಗೋಮ್ಮೆ, ಜಿಲ್ಲರೆ." ಎಂದು ಹೊಟ್ಟೆ. ವಯಸ್ಸಾದವನು. ಅವಳು ಹೊಟ್ಟೆ ಡಾಲರ್ ಬಿಲ್ಲನ್ನೂ ಮುಟ್ಟಿಲಿಲ್ಲ. " ಕಾಲ್ ಮಾಡಿ ಹೋಗಿ." ಅಂದುಬಿಟ್ಟೆ.

ಹೊರಗೆ ಓಡಿ ರೂಟ್ ಮ್ಯಾಪಿನಲ್ಲಿ ಹಾಕಿದ್ದ ಬಸ್ ಕಂಪನಿಯ ಫೋನ್ ನಂಬಿರಿಗೆ ಕಾಲ್ ಮಾಡಿದಳು. ತನ್ನ ಸಂಕಟವನ್ನು ಹೇಳಿಕೊಂಡಳು. ಅಲ್ಲಿದ್ದ ಒಬ್ಬ ಹೆಣ್ಣು ಶಾಲೀನಿಯ ಕವ್ಯಕ್ಕೆ ಸ್ವಂದಿಸಿದಳು. ಬಹುಶಃ ಅವಳೂ ಒಬ್ಬ ತಾಯಿ ಇರಬೇಕು. ಶಾಲೀನಿಯಿಂದ ಅನಿತ ಹತ್ತಿದ್ದ ಬಸ್ ಬಗ್ಗೆ ಏಲ್ಲ ವಿವರಗಳನ್ನೂ ಪಡೆದುಕೊಂಡ ಮೇಲೆ "ನಾವು ನಿಮ್ಮ ಮಗಳನ್ನು ಸರಿಯಾದ ಬಸ್ಸಿನಲ್ಲಿ ಕೂರಿಸಿ ಮನೆ ಕಡೆ ಕಳಿಸ್ತೀರಿ. ನೀವು ಆ ಬಸ್ ಸ್ವಾಪಿನಲ್ಲಿ ಅವಳನ್ನು ಪಿಕ್ ಅಪ್ ಮಾಡಿ" ಎಂದಳು. ಶಾಲೀನಿ ನಿರಾಳವಾಗಿ ನಿಟ್ಟುಸಿರು ಬಿಟ್ಟು, ಅದು ಹಗುರಾಗಿ ಗಾಳಿಯಲ್ಲಿ ಸುತ್ತಲೂ ಹಬ್ಬಿದಾಗ ಅಲ್ಲಿದ್ದ ಎಲ್ಲ ಗಿಡಮರಗಳೂ ಸಮಾಧಾನದ ನಗೆ ಚೆಲ್ಲುತ್ತಿದ್ದವು.

ಮನಿಯ ಹತ್ತಿರದ ಸ್ವಾಪಿನಲ್ಲಿ ಇಳಿದ ಮಗಳನ್ನು ಅಷ್ಟಿಕೊಂಡ ಶಾಲೀನಿಯ ಕೆನ್ನಿಗಳಲ್ಲಿ ಇಳಿಯತ್ತಿದ್ದ ನೀರನ್ನು ಅನಿತಳೇ ಒರಸಿದಳು. ಕೈ ಕೈ ಹಿಡಿದು ಮಗಳ ಜೊತೆ ಮನಿಯ ಕಡೆ ನಡೆದಾಗ ಶಾಲೀನಿಯ ಮನದಲ್ಲಿ ಎಂದೆಂದೂ ಮರೆಯದಂತೆ ಅಜೊತ್ತಿದ್ದ ನಿಂತಿತ್ತು ಆ ಅನುಭವ. ಕಹಿ ಜೈಷಧಿ ಕುಡಿದ ಮೇಲೆ ತಿಂದ ಸಕ್ಕರೆ ನಾಲಿಗೆಯಲ್ಲಿ ಸಿಹಿ ಉಳಿಸಿದರೂ ಜೈಷಧಿಯ ಕಹಿಯ ನೇನಪನ್ನು ಅಳಿಸಲಾಗದು, ಅಲ್ಲವು?

(ನಿಜವಾದ ಫುಟನೆಯನ್ನು ಆಧರಿಸಿ ಬರೆದ ಕಥೆ)



## ಆಶು ಕವಿತೆ

ಪ್ರತಿಯೊಬ್ಬರ ಎದೆಯಲ್ಲಿ ಒಬ್ಬ ಕವಿ ಮಲಗಿದ್ದಾನೆ! ಯಾವುದೋ ಒಂದು ದೃಶ್ಯ, ಒಂದು ಫಟನೆ, ಮನ ಕಲಕುವ ಒಂದು ಭಾವನೆ. ಅಥವಾ ಒಂದು ಶಬ್ದ ಆ ಕವಿಯನ್ನು ಬಡಿದೆಬ್ಬಿಸುವುದು! ನಿಮ್ಮೋಳಗೆ ಮಲಗಿರುವ ಕವಿಯನ್ನು ಎಣಿಸುವ ಉದಯರಾಗವಾಗಿ ಬಂದಿದೆ ಈ ಆಶು ಕವಿತೆ ಅಂಕಣ. ಈ ಮೊದಲೇ ಸೂಚಿಸಲಾದ ಒಂದು ಪದ ಅಥವಾ ಪದಗುಷ್ಠವನ್ನು ಒಳಗೊಂಡ ಕವಿತೆಯನ್ನು ರಚಿಸಲು ನಿಮಗಿದೂ ಆಹ್ವಾನ!

“ಮರೆಯಲಾಗದ ಆ ದಿನ” ಎಂಬ ಪದಗುಷ್ಠಕ್ಕೆ ಹೊಂದುವ ಕವನಗಳನ್ನು ಕೋರಿದ್ದೆವು. ಅದಕ್ಕೆ ಉತ್ತರವಾಗಿ ಬಂದ ಕವಿತೆಗಳಿವೆ.

ದಾಸನಾಗು, ವಿಕೀಷಣಾಗು	ಮರೆಯಲಾಗದ ಆ ದಿನ	
<p>ಮರೆಯೋಕಾಗುತ್ತಾ ಆ ದಿನವನ್ನ ಹೆಣ್ಣು ನೋಡೋಕೆ ಹೋಗಿದ್ದನ್ನು!</p> <p>ಅಲ್ಲಿ ಭಾವೀ ಮಾವನ ಮನೆಯಲ್ಲಿ ಉಪಚಾರವೋ ಉಪಚಾರ ಪಾನಕ ತಂದಳು ಆಕೆಯ ತಂಗಿ ಘ್ಯಾನ ಹಾಕಿದರು ಆಕೆಯ ತಂದೆ ಕಾಫಿ ತಿಂಡಿಯ ಸರಬರಾಜು ಆಕೆಯ ತಾಯಿಯದ್ದು</p> <p>ಆಕೆ ಎಲ್ಲಿ? ಎಲ್ಲಿ ಆಕೆ? ಹೇಗಿದ್ದಾಳೋ ಅವಳು! ಕಣ್ಣಿಗೆ ಹಬ್ಬಿವಾಗಿ ಇರಬಹುದೆ? ಅಥವಾ ಒಂದು ದಾರಿಗೆ ಸುಂಕವಿಲ್ಲವೇನ್ನಬೇಕೇ?</p> <p>ಕಡೆಗೊಮ್ಮೆ ಒಂದಳವಳು ಅರಳಿದ ತಾವರೆಯಂಥ ಕಣ್ಣು ಲಜ್ಜೆಯಲಿ ತಲೆ ಬಾಗಿದ ಹೆಣ್ಣು ನಾಚುತ್ತಾ ಕೈ ಮುಗಿದಳಾಕೆ ಕೈ ಮುಗಿದವಳು ಅವಳು ಆದರೆ ದಾಸನಾದವನು ನಾನು ಬಿದ್ದೇಬಿಟ್ಟೆ ಹಳ್ಳಕ್ಕೆ ಮಾರಾಯ್ತೆ! ಇನ್ನೂ ಎದ್ದಿಲ್ಲ, ದಶಕಗಳೇ ಕಳೆದವು ಅವತ್ತಿಂದ ಅವರು ಅಮ್ಮಾವು ನಾನು ಅಮ್ಮಾವು ಗಂಡ</p> <p>-ಪಿ.ಎಸ್. ಮೈಯ</p>	<p>ಮರೆಯಲಾಗದ ಆ ದಿನ ಮರೆತೆನೆಂದರೂ ಮರೆತೇನಾ? ಒಬ್ಬನೆ ಮಲಗಿದ್ದ ಹಾಯಾಗಿ ವಟಪತ್ರ ಶಾಯಿಯಾಗಿ ಇರಲಿಲ್ಲ ನೀವಾರು ನನಗಾಯ್ತು ಬೇಜಾರು</p> <p>ಆಟ ಒಂದ ಯೋಚಿಸಿದೆ ನುವ್ವು ಜೀವಿಗಳ ಎಬ್ಬಿಸಿದೆ ಅಡಲಿ ಜೀವನದ ಆಟ ಕಲಿಯಲೆಂದು ಮುಕ್ಕತಿ ಪಾಠ ಅದನೆ ನೋಡಿ ನಾನು ನಲಿವೆ ನನ್ನ ಬೇಜಾರ ಕಳಿವೆ</p> <p>ಯೋಚನೆ ಅದು ಮೂರ್ತಿಯಾಗೆ ಹೊಕ್ಕಳಿನ ಹೂವದಾಗೆ ಹುಟ್ಟಿದನವ ಪರ ಚೊಮ್ಮೆ ಚತುಮೂರ್ ವಿದ ಕಂದಮ್ಮೆ</p> <p>ನಾಲ್ಕುಗಿಡ ಹಾಡ ಹಾಡಿ ನನ್ನನೇ ಕೊಂಡಾಡೆ ಖುಪಿಯಾಗಿ ವಹಿಸಿದೆನವಗೆ ಜಗದ ಸ್ವಷ್ಟಿ</p> <p>ಮನುಜ ಸ್ವಷ್ಟಿಯದು ಜಗದ ಜೊತೆಗೆ ಹೊಸತಿರುವು ಈ ನನ್ನ ಕತೆಗೆ ರಜೋ - ತಮೋ ಮೇರವಣಿಗೆ ಕಂಸ - ರಾವಣರ ಉರುವಣಿಗೆ ನಾನೇ ಬರಬೇಕಾಯ್ತು ಧರೆಗೆ ರಜಯೆ ಇಲ್ಲದಾಯ್ತು ಕೊನೆಗೆ</p>	<p>ಅವರಿಗಿಂತ ಬುದ್ಧಿವಂತರಯ್ಯ (ನೀವು), ಅಲ್ಲಿ ಮೋನ ಆಯ್ತು ನನಗೆ ಕೂಡಿ ಹಾಕಿದಿರೆನ್ನ ಗಾಳಿ ಬೆಳಕಿಲ್ಲದ ಗುಡಿಯ ಒಳಗೆ ತ್ಲಾಗುಹಾಕಿದಿರೆನಗೆ ನಿಮ್ಮ ಬಂಗಾರ ರತ್ನ ಖಿಚಿತ ಹಾರ</p> <p>ಗಳಿಸಿದ್ದಿರೆಲ್ಲ ಮಾಡಿ ಹೊರಗೆ ಅವ್ಯವಹಾರ ಹಾಡಿ ಹೊಗಳಿದಿರೆನ್ನ ಹೊರಬರದಂತೆ ಮಾಡಿ ನೀಡಿದಿರಿ ಯಡೆಯ ನಿಮಗೆ ಬಯಸಿದ್ದು ಮಾಡಿ</p> <p>ಗಣ ಗಣ ಗಣ ಗಂಟೆ ಬಡಿದು ಮಣ ಮಣ ಮಣ ಮಂತ್ರ ಓದಿ ರಣ ರಣ ರಣ ಹಾರಾಡಿ ಅದುವೆ ನಿಮಗೆ ಮೋಜು ನೋಡಿ</p> <p>ನಾಲುಗಟ್ಟಿಹರು ದೀನರು ಗುಡಿಯ ಮುಂದೆ ಕ್ಕೆಯ್ಯ ಬಡ್ಡವರು ನನ್ನ ಬಿಟ್ಟು ನಿಮ್ಮ ಮುಂದೆ! ಹಾಡುವಿರಿ ಜೊಗುಳವ ನಿಧಿಸದ ನನಗೇ ಪ್ರೀತಿಯೋ ಭಕ್ತಿಯೋ ಮೋಸವೋ ತಿಳಿಯದಾಯ್ತು ವನಗೆ</p> <p>ನೋಡಿ ನೋಡಿ ನಾಕಾಯ್ತು ಅದಕೆ ಇಂದು ನೆನಪಾಯ್ತು ಮರೆಯಲಾಗದ ಆದಿನ ಹಾಯಾಗಿ ಮಲಗಿದ್ದ ನಾ</p> <p>* * * * *</p> <p>-ಅನಿಲ ದೇಶಪಾಂಡೆ</p>

ಮರೆಯಲಾಗದ ಆ ದಿನಗಳು

ಮರೆದು ಮೈಮರೆಸಿದಾ ದಿನ  
ಮರೆಯಲಾಗದ ಆ ದಿನ  
ನನ್ನ ಅಧೀನದಲ್ಲಿ ಇದ್ದಾ ದಿನ  
ನೀನು ನನ್ನವಳಾದ ದಿನ  
ಕನಸುಗಳು ನನನಾದ ದಿನ  
ಹೊಸತು ಹೊಸ ಕನಸುಗಳು  
ಆಸೆಗಳು ಚಿಗುರೋಡೆದು ಹೆಮೃತ  
ಆಗುವ ಸೂಚನೆ ಸೂಚಿಸಿದ  
ಸುಖಾಂತ್ರ್ಯ ಅನಂತಾನಂದದ  
ಸ್ವಾರ್ಥಾನಂದ; ಆತ್ಮಾನಂದದ ದಿನ

\*\*\*\*\*

ಮರುಗಿ ಮರುಳು ಮಾಡುವ  
ಮರೆಯಬೇಕೆಂಬಾ ಆ ದಿನ....  
ಮಾರೀಚ ಹೊನ್ನ ಜಿಂಕೆಯಾಗಿ  
ಮರೀಚಿಕೆಯಾಗಿ ಮರಳುವುದು  
ಅರಳುವುದು ಕಳಪೇ ಕಳೆಯಾಗಿ  
ಬಂಜೆಯಾದರೂ ಬಂಜರು ಭುವಿಯಲ್ಲಿ  
ಬೆಳೆದು ಎಲ್ಲವನು ಸೆಳೆದು  
ದ್ವಂಡ ವಿದ್ವಂಡ ಮಾಡುವುದು  
ತೆಗೆದರೆ ಖಾಲಿ; ಬಿಟ್ಟು .ಹಾವಳಿ!!!!!!

\*\*\*\*\*

ಬೆಳಗು ಕತ್ತಲೆ ನೇರಿದರೆ ದಿನ  
ಎಲ್ಲಾ ಕತ್ತಲೆಯಾದರೆ  
ಇಲ್ಲಾ ಬೆಳಗು ಆದರೆ  
ಇಲ್ಲ ಸ್ವಾರಸ್ಯ ಬದುಕಿನಲಿ....  
ಸರಸ ಸಮರಸವಿರಬೇಕು  
ವಿರಸ ವಿರಮಿಸಬೇಕು  
ಬೆಳಗು ಕತ್ತಲೆಯಲ್ಲಿ.. ....  
ಮರೆಯಲಾಗದ ದಿನಗಳು  
ಲವಲವಿಕೆ ಬೆಳಗು  
ವಿಶ್ವಾಂತಿ ಕತ್ತಲೆ  
ತೆರೆಮರೆಯ ಸರೆಯಲ್ಲಿ

ಸತ್ತವಗೆ, ಇದಾವುದು ಇಲ್ಲ  
ನೆನಪು\_ಮರೆವುಗಳಿಲ್ಲ.....

\*\*\*\*\*

ಬಾಳಲಿ ಬಳುಕುವ ಕವಲು ದಾರಿ  
ಹಿಡಿಯಲಾಗದು ತಪ್ಪು ದಾರಿ  
ಸರಿ.. ಸರಿಯಾವುದು ಸರಿ ದಾರಿ  
ಜ್ಞಾನ ಅಸ್ತಿ ವಿಜ್ಞಾನ ಶಸ್ತ್ರಧಾರಿ  
ಹಿಡಿದನ್ನೊಂದು ನೇರ ದಾರಿ  
ಸೂತ್ರಧಾರಿ ಬಾರಿ ಬಾರಿ  
ಗೆದ್ದರೂ... ಸೋತರೂ....

ಮರೆಯಲಾಗದ ಆ ಒಂದು ದಿನ  
ನಿಧಾರ ನಿರ್ಧರಿಸಿದ ಸುದಿನ

\*\*\*\*\*

ನಾ ಹುಟ್ಟಿದಾ ದಿನ ನೆನಪೇ ಇಲ್ಲ  
ಸಾಯುವ ದಿನ ನೆನಪಿಸುವುದಿಲ್ಲ<sup>1</sup>  
ಈ ನಡುವೆ ನೆನಪುಗಳಲ್ಲಿ  
ಇರುವ ದಿನಗಳು.....

ನವನೆನಪುಗಳ ಸುದಿನಗಳು  
ಕಹಿ ನೆನಪುಗಳ ದುರ್ದಿನಗಳು  
ಮರೆಯಲಾಗದ ಆ ದಿನಗಳು

ಇವೆಲ್ಲವೂ, ಎಲ್ಲಾ ನೇರಿ

ಜೀವ ಜೀವಗಳ ಸಂಬಂಧ

ನಿಬಂಧ, ಬಂಧಗಳ ಬಂಧನ

ದೃಷ್ಟಿ ಅತಿದೃಷ್ಟಿ ದೂರದೃಷ್ಟಿ

ಸೃಷ್ಟಿಸಿದ ಅದೃಷ್ಟ ದುರಾದೃಷ್ಟಿ

— ಡಾ. ನಾಗಭೂಷಣ ಮೂಲ್ಯ

ಮರೆಯಲಾಗದ ಆ ದಿನ

ನಿನ್ನಯಾ ಕರುಬೆರಳ ಹಿಡಿದು  
ನಡೆಯಲೊಸುಗ, ಜಾರಿ, ಜಾರಿ, ಬಿದ್ದು  
ಎದ್ದು, ಎಡವಿ, ಕೈಚಾಚಿ  
ಹಿಡಿಯಲು ಬಾಗಿ, ನಿಲ್ಲದಾ ಸೋಂಟವಾ  
ನಿಲ್ಲಿಸಿ, ಮುಸಿ, ಮುಸಿ ಅಳುತ್ತಾ,  
ನಿನ್ನನೇ, ಚಿತ್ತ ಮನದಿ  
ನೋಡುತ್ತಾ, ನಗುವ ನಿನ್ನ ನಗೆಯ,  
ಸುಂದರ ಸೆಳಿತಕೆ ಸರೆಯಾಗಿ,  
ಅರಿಯದೆ ಬೆರಗಾಗಿ, ಹಸಿದು  
ಬಳಲಿದರೂ ಬಿಡದೆ, ಮತ್ತುದೇ  
ಯತ್ತು, ಮತ್ತುದೇ ನೋಜಿಗ,  
ನಿನ್ನಯಾ ಮಮತೆಯಾ ಬಿಸಿಯಪ್ಪಗೆಯ  
ಮುಡಿಲಲ್ಲಿ, ತೇಲಿಸಿ, ಚುಂಬಿಸಿ,  
ಆಡಿಸಿ, ಅಳಿಸಿ, ನಿನ್ನ ಕರುಬೆರಳ  
ಬಿಗಿ ಹಿಡಿದ, ನಿನ್ನ ಮುಟ್ಟ ಕೈಗಳ  
ಹಿಡಿತಕೆ , ನೀನೇ ಚಕ್ಕಿತಳಾಗಿ  
ಶ್ರೀಮಿಯಾ ಸೆಳೆಯಲ್ಲಿ, ಇಡಿಸಿದಾ  
ಆ ನನ್ನ ಮೊದಲ ದಿಟ್ಟ ಹೆಚ್ಚು  
ನಾಳನಾ ಬೆಳೆಕಿನಡೆಗೆ.  
”ಮರೆಯಲಾಗದ ಆ ದಿನ“ ಇಂದು ಎನಗೇ.  
— ರವಿ ಮಿಟ್ಟೂರ್

ಮೊದಲ ನೋಟ

ನಿನ್ನ ಮೊದಲ ಮೊದಲ ನೋಟ  
ನನ್ನ ಮನದಲಿ ಆಡಿಸಿತು ಆಟ  
ಮದುವೆಯಾದ ಮೇಲೆ ಕಾಟ  
ಬಯಲಾಯಿತು ಬಯಲಾಟ

— ಡಾ. ನಾಗಭೂಷಣ ಮೂಲ್ಯ

## ಮರೆಯಾಗದ ಆ ದಿನ

ದಿನವೇ ಬೇಕೆ ಮರೆಯದಂತಿರಲು?  
 ಕ್ಷಣಿ ಒಂದೇ ಸಾಕಲ್ಲವೇ ಮಧುರವಾಗಿರಲು?  
 ಇನ್ನೂ ನೆನಪಿದೆ ಮಳೆಬಿಲ್ಲ ಕಂಡ ಆಕ್ಷಣವು  
 ಮರೆತನೆಂದರೂ ಮರೆಯೆನಾ ದಿನವು  
  
 ಯೋವ್ವನದ ಒಂಟಿ ಬಾಳು ಭಾರವಾಗಿ  
 ಹುಡುಕಾಡಿದ್ದ ಜೊತೆಗಾತಿಗಾಗಿ  
 ತಿಂದು ತೇಗಿದ್ದೆ ಮನೆ ಮನೆಯ ಉಂಡೆ ಅವಲಕ್ಕಿ  
 ಕಾಳಿದಾಗೆ ಗೋಗಿದೆ "ನಾನೆಲ್ಲ ಲಕ್ಕಿ"  
  
 "ಮರೆತನೆ ಅವನು ಸ್ವಷ್ಟಿಸಲು ನನ್ನ ಸುಂದರಿಯ  
 ತಾನೋ ತನ್ನವಳ ಜೊತೆಬಿಡದ ಗೆಳೆಯ!"  
 ಕೇಳಿತವಗೆ ನನ್ನಯ ಕಂಪ್ಲೇಂಟು  
 ಭಕ್ತೀಂದು ಸ್ವರ್ಗದಿಂ ಧರೆಗಳಿದಂತೆ ಕರೆಂಟು  
  
 ನಾ ಹುಡುಕಿದೂ ಬಳಿಯೇ ಕಾಲಿಗೆಡವಿರಬೇಕು

ಹಾಗೆ ಹಾಕಿದ್ದೆ ನಾ ಹೊರಟ ಬೈಕಿಗೆ ಬ್ರೇಕು  
 ನೋಡಲು ಬಾಣಬಿಟ್ಟ ಆ ಕಾಮನಬಿಲ್ಲಂಥ ಕಣ್ಣ  
 ಕಂಡೆನಾ ನನ್ನ ಜೀವನದ ಒಲವಿನ ಬಣ್ಣ  
 "ತಪವಗೈಯದೆ ಪಡೆಯಲು ಸಾಧ್ಯವೇ ಇಂಥ ಸುಂದರಿಯ"  
 ಕೇಳಿತೀ ವಿಶ್ವಾಮಿತೆ ಮನ, ಹಿಡಿ ಅವಳ ಕೈ ಬಿಡದಂತೆ ಗೆಳೆಯ  
 ರಸ್ತೆಯಲೇ ಮಾಡಿದೆ ನಾ ಭೀಷ್ಣ ಪ್ರತಿಜ್ಞೆ  
 ಪಡೆದರವಳನೆ ಪಡೆವೆ, ಇಲ್ಲವೇ ಭೀಷ್ಣನಂತಿರುವೆ  
  
 ಪ್ರತಿಜ್ಞೆ ಒಂದೇ ಸಾಕೆ ಬಯಸಿದ್ದು ಪಡೆಯಲು  
 ಜಡೆಮಳೆಯಂತೆ ಓಡಾಟ ಹಗಲು ಇರುಳು  
 ಫಲಿಸಿತೆನೆಗೆ ಒಲವಿನ ಫಲ  
 ಜೀವನಕೆ ಗುರಿಯೋಂದೆ ಇರಲು  
  
 ನೆನಪಾಯ್ದು ಎನಗಿಂದು, ದಿನವೇ ಬೇಕೆ ಮರೆಯದಂತಿರಲು  
 ಕ್ಷಣಿ ಒಂದೇ ಸಾಕಲ್ಲವೇ ಮಧುರವಾಗಿರಲು  
 \_ಅನಿಲ ದೇಶಪಾಂಡೆ

## ಪ್ರಶ್ನೋತ್ತರ ಮಾಲೆ - ಪ್ರಕಾಶ ಹೇಮಾವತಿ

1. ಜಟಾಯು ರಾವಣನೋಂದಿಗೆ ಹೋರಾಡಿದ ಸ್ಥಳ ಬ್ರಹ್ಮಗಿರಿ  
 ಯಾವ ರಾಜ್ಯದಲ್ಲಿದೆ?  
 ಅ. ಆಂಧ್ರ ಪ್ರದೇಶ      ಇ. ಕನ್ನಾರಿಕ  
 ಎ. ತಮಿಳುನಾಡು
2. ಮನೀತ್ ರಾಜಕುಮಾರನಿಗೆ ಶೈವ ಬಾಲನಟನೆಂದು ರಾಷ್ಟ್ರಪ್ರಶ್ನಿ  
 ಲಭಿಸಿದ್ದು ಯಾವ ಜಿತಕ್ಕೆ?  
 ಅ. ಭಕ್ತ ಪ್ರಖ್ಯಾದ      ಇ. ಬೆಟ್ಟಿದ ಹೂವು  
 ಎ. ಜಲಿಸುವ ಮೋಡಗಳು
3. ಶಬರಿಯ ಆಶ್ರಮ ಇದ್ದದ್ದು ಯಾವ ನದಿಯ ತೀರದಲ್ಲಿ?  
 ಅ. ಭೀಮ      ಇ. ಪಂಪ      ಎ. ತುಂಗಭದ್ರ
4. ಖ್ಯಾತ ನಟ ಕಲ್ಯಾಣಕುಮಾರ್ ಪತ್ತಿ ರೇವತಿ ಯಾವ ಕ್ಷೇತ್ರದಲ್ಲಿ  
 ಹೆಸರು ಗಳಿಸಿದ್ದರು?  
 ಅ. ಸಂಗೀತ      ಇ. ಸಾಹಿತ್ಯ      ಎ. ನೃತ್ಯ
5. ಕಾವೇರಿ ನದಿಯ ಕಾವೇರಿಯ ಮೊದಲ ಹೆಸರೇನು?  
 ಅ. ಅರುಂಧತಿ      ಇ. ಅಂಜನಾಸುತ್ತೆ      ಎ. ಲೋಪಾಮುದ್ರ
6. ಶೈವ ನಟ ಹಾಗೂ ಶೈವ ಗಾಯಕನೆಂಬ ಎರಡೂ ರಾಷ್ಟ್ರಪ್ರಶ್ನಿ  
 ಗಳಿಸಿದ ಏಕೆ ನಟ ಯಾರು?

- ಅ. ಡಾ. ರಾಜ್ಯಕುಮಾರ್      ಇ. ಕೆಶೋರ್ ಕುಮಾರ್  
 ಎ. ಹೊನ್ನಪ್ಪ ಭಾಗವತರ್
2. ಪಾಂಡವರು ಅಜ್ಞಾತವಾಸ ಕಳೆದ ಮತ್ತುನಗರ ಈಗಿನ ಯಾವ  
 ಉಂದು?  
 ಅ. ಹಾನಗಲ್      ಇ. ಬ್ರಹ್ಮಾವರ      ಎ. ಬನವಾಸಿ  
 ಅ. ಭಾರತ ಸಿಂಧೂರಶ್ಮಿ ಮಹಾಕಾವ್ಯದ ಕಛ್ಯ ಯಾರು?  
 ಅ. ದ. ರಾ. ಬೇಂದ್ರ      ಇ. ವಿ. ಕೃ. ಗೋಕಾಕ್  
 ಎ. ಚೆನ್ನಾದೀರ ಕಣವಿ
3. ಅಂಧ್ರಪ್ರದೇಶದ ಲೇಪಾಕ್ಷಿಯಲ್ಲಿ ದೊರೆತಿರುವ ಶಾಸನಗಳಲ್ಲಿ  
 ಹೆಚ್ಚಿನವು ಯಾವ ಭಾಷೆಯಲ್ಲಿವೆ?  
 ಅ. ಪ್ರಾಕೃತ      ಇ. ತೆಲುಗು      ಎ. ಕನ್ನಡ

\* \* \* \* \*

ಈ ಪ್ರಶ್ನೋತ್ತರಗಳನ್ನು ಬರೆದು ಡಿಂಡಿಮುಕ್ಕೆ ಕಳುಹಿಸಿ.  
 ನಮ್ಮ ಈ-ಮೇಲ್  
 dindima@VidyaranyaKannadaKuta.org  
 ಸರಿ ಉತ್ತರಗಳು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸುತ್ತೇವೆ.